



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಡಿ) ಇಲಾಖೆ

ಅಧಿಸೂಚನೆ

ನಂಬ್ರ 20410/ಲೆಗ್. ಡಿ2/2015/ಕಾನೂನು. ತಿರುವನಂತಪುರಂ, 2016 ಜನವರಿ 1,
1191 ಧನು 16/
1937 ಪುಷ್ಯ 11

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದಂತಹ ಮಸೂದೆಗೆ 2016 ಜನವರಿ 1ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಡಿ. ಸಾಜು,

ಕಾನೂನು ಇಲಾಖೆ ವಿಶೇಷ ಕಾರ್ಯದರ್ಶಿ.

2016ರ 1ನೇ ಅಧಿನಿಯಮ

2015ರ ಕೇರಳ ಕ್ರೀಡೆಗಳ (ತಿದ್ದುಪಡಿ) ಅಧಿನಿಯಮ

2000ದ ಕೇರಳ ಕ್ರೀಡೆಗಳ ಅಧಿನಿಯಮವನ್ನು ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ
ಒಂದು
ಅಧಿನಿಯಮ

ಪೀಠಿಕೆ.—2000ದ ಕೇರಳ ಕ್ರೀಡೆಗಳ ಅಧಿನಿಯಮವನ್ನು ಇನ್ನು ಮುಂದಿನ ಅಗತ್ಯಗಳಿಗಾಗಿ
ಮತ್ತಷ್ಟು ತಿದ್ದುಪಡಿ ಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ
ಮಾಡಲಾಗುವುದು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಕೇರಳ
ಕ್ರೀಡೆಗಳ (ತಿದ್ದುಪಡಿ) ಅಧಿನಿಯಮವೆಂದು ಕರೆಯಬಹುದು.

(2) ಇದು 2015 ಸೆಪ್ಟೆಂಬರ್ 18ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ
ಭಾವಿಸತಕ್ಕದ್ದು.

2. ವಿಭಾಗ 2ರ ತಿದ್ದುಪಡಿ.—2000ದ ಕೇರಳ ಕ್ರೀಡೆಗಳ ಅಧಿನಿಯಮದ
(2001ರ 2) (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು ಉಲ್ಲೇಖಿಸಲ್ಪಡುವುದು) ವಿಭಾಗ
2ರಲ್ಲಿ,—

(ಎ) ಅಸ್ತಿತ್ವದಲ್ಲಿರುವ (i)ನೇ ಖಂಡವನ್ನು (iಎ) ಖಂಡವೆಂದು
ಪುನರಂಕಿತಗೊಳಿಸತಕ್ಕದ್ದು ಮತ್ತು ಆ ರೀತಿ ಪುನರಂಕಿತಗೊಳಿಸಿದ (iಎ) ಖಂಡಕ್ಕಿಂತ ಮೊದಲು
ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(i) “ಆಡಳಿತ ಮಂಡಳಿ” ಎಂದರೆ, 6ನೇ ವಿಭಾಗದ ಪ್ರಕಾರ
ರೂಪೀಕರಿಸಿದಂತಹ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿನ ಆಡಳಿತ ಮಂಡಳಿ ಎಂದರ್ಥ;”;

(ಬಿ) (iv)ನೇ ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು,
ಅದೇನೆಂದರೆ:—

“(ivಎ) “ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿ” ಎಂದರೆ, 30ನೇ ವಿಭಾಗದ ಪ್ರಕಾರ ರೂಪೀಕರಿಸಿದ ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿ ಎಂದರ್ಥ;”;

(ಸಿ) (v)ನೇ ಖಂಡದ ನಂತರ ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(vಎ) “ಜಿಲ್ಲಾ ಸ್ಟೋರ್ಸ್ ಕೌನ್ಸಿಲ್ ಚೇರ್ಮನ್” ಎಂದರೆ ಸಂಬಂಧಪಟ್ಟ ಕಂದಾಯ ಜಿಲ್ಲೆಯ ಜಿಲ್ಲಾಧಿಕಾರಿ ಎಂದರ್ಥ;”;

(ಡಿ) (vii)ನೇ ಖಂಡದ ನಂತರ ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(viiಎ) “ನಿಧಿ” ಎಂದರೆ 34ಎ ವಿಭಾಗ ಪ್ರಕಾರ ರೂಪೀಕರಿಸಿದಂತಹ ರಾಜ್ಯ ಸ್ಟೋರ್ಸ್ ಅಭಿವೃದ್ಧಿ ನಿಧಿ ಎಂದರ್ಥ;”;

(ಇ) (x)ನೇ ಖಂಡದ ನಂತರ ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(Xಎ) “ತೆರೆದ ಜಾಗ” ಎಂದರೆ ಕಂಪೌಂಡು ಇರುವ ಅಥವಾ ಇಲ್ಲದಂತಹ, ಯಾವುದೇ ಕಟ್ಟಡ ಇಲ್ಲದಂತಹ ಅಥವಾ ಒಟ್ಟು ಭೂಮಿಯ ಬದು ಶೇಕಡಾದಷ್ಟು ಕಟ್ಟಡ ಇರುವ ಹಾಗೂ ಭಾಗಿಕವಾಗಿಯೋ ಪೂರ್ಣವಾಗಿಯೋ ಪ್ರಧಾನವಾಗಿ ಕ್ರೀಡಾ ಚಟುವಟಿಕೆಗಳಿಗೆ ಉಪಯೋಗಿಸುವಂತಹ ಜಾಗ ಎಂದರ್ಥ;”;

“(Xಬಿ) “ಆಟದ ಮೈದಾನ” ಎಂದರೆ ಕ್ರೀಡೆಗಳು, ಪಂದ್ಯಾಟಗಳು, ಅಂಗಸಾಧನೆಗಳು ಎಂಬವುಗಳ ಅಗತ್ಯಕ್ಕಾಗಿ ಸಜ್ಜುಗೊಳಿಸಿದ ಒಂದು ಸ್ಥಳ ಎಂದರ್ಥ;”;

(ಎಫ್) (xiv)ನೇ ಖಂಡದ ಬದಲು ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

(xiv) “ಸ್ಟೋರ್ಸ್” ಎಂಬುದರಲ್ಲಿ, ಹೊರಾಂಗಣ ಐಟಂಗಳು, ತೆರೆದ ಜಾಗದಲ್ಲಿ ಅಥವಾ ಗ್ರಾಮ ಪ್ರದೇಶದಲ್ಲಿ ನಡೆಸಲಾಗುವ ಕ್ರೀಡಾ ಸ್ಪರ್ಧೆಗಳು, ಒಳಾಂಗಣ ಪಂದ್ಯಗಳು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿಯೋ ಏಷ್ಯನ್ ಗೇಮ್ಸ್‌ನಲ್ಲಿಯೋ ನ್ಯಾಷನಲ್ ಗೇಮ್ಸ್‌ನಲ್ಲಿಯೋ ಸ್ಪರ್ಧಾ ಐಟಂ ಆಗಿ ಒಳಪಡಿಸಿರುವವುಗಳು ಹಾಗೂ ದೇಶೀಯ ಚಾಂಪ್ಯನ್‌ಶಿಪ್‌ಗಳಾಗಿ ವರ್ಷಂಪ್ರತಿ ನಡೆಸುವ ಜಲ ಕ್ರೀಡಾ ವಿನೋದಗಳು, ರಾಜ್ಯ

ಸ್ಪೋರ್ಟ್ಸ್ ಕೌನ್ಸಿಲಿನ ಶಿಫಾರಶಿನ ಮೇಲೆ ರಾಜ್ಯ ಸರ್ಕಾರವು ಅಧಿಸೂಚನೆಯ ಮೂಲಕ ಒಂದು ಕ್ರೀಡಾ ವಿನೋದವಾಗಿಯೋ ಆಟವಾಗಿಯೋ ನಿರ್ದೇಶಿಸುವ ಇತರ ಕ್ರೀಡಾ ಚಟುವಟಿಕೆಗಳು ಒಳಪಡುತ್ತವೆ;”;

(ಜಿ) (xvi)ನೇ ಖಂಡದ ಬದಲು ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(xvi) “ಸ್ಪೋರ್ಟ್ಸ್ ಕ್ಲಬ್” ಎಂದರೆ, 1955ರ ತಿರುವಾಂಕೂರ್-ಕೊಚ್ಚಿ ಸಾಹಿತ್ಯ, ವೈಜ್ಞಾನಿಕ, ಧಾರ್ಮಿಕ ಸಂಘಗಳ ರಿಜಿಸ್ಟ್ರೇಶನ್ ಅಧಿನಿಯಮ (1955ರ 12)ದ ಅಥವಾ 1860ರ ಸೊಸೈಟಿಗಳ ರಿಜಿಸ್ಟ್ರೇಶನ್ ಅಧಿನಿಯಮ (1860 21ನೇ ಕೇಂದ್ರ ಅಧಿನಿಯಮ)ದ ಪ್ರಕಾರ ನೋಂದಣಿ ಮಾಡಿರುವ ಮತ್ತು ಈ ಅಧಿನಿಯಮದ ಮತ್ತು ಅದರ ಕೆಳಗೆ ರಚಿಸಲಾದ ನಿಯಮಗಳಿಗೂ ನಿಬಂಧನೆಗಳಿಗೂ ವಿಧೇಯವಾಗಿ, ಸಂಬಂಧಪಟ್ಟ ಜಿಲ್ಲಾ ಸ್ಪೋರ್ಟ್ಸ್ ಸಂಘಟನೆಯೊಂದಿಗೆ ಅಫಿಲಿಯೇಟ್ ಮಾಡಲಾದ ಒಂದು ಸ್ಪೋರ್ಟ್ಸ್ ಸಂಘಟನೆ ಎಂದರ್ಥ;”;

“(xviಎ) “ಸ್ಪೋರ್ಟ್ಸ್ ಡೈರೆಕ್ಟರ್” ಎಂದರೆ ಕ್ರೀಡೆ ಹಾಗೂ ಯುವಜನ ವ್ಯವಹಾರ ವಿಭಾಗದ ಆಫೀಸರಾಗಿ ಸರ್ಕಾರವು ನಿಯಮಿಸಿದ ಉದ್ಯೋಗಸ್ಥ ಎಂದರ್ಥ;

(xviಬಿ) “ಸ್ಪೋರ್ಟ್ಸ್ ಸೌಕರ್ಯ” ಎಂದರೆ ಯಾವುದಾದರೂ ಸ್ಟೇಡಿಯಂ, ಆಟದ ಮೈದಾನ, ತೆರೆದ ಜಾಗ ಅಥವಾ ಅದರ ಭಾಗ ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದಾದರೂ ಸೌಕರ್ಯ ಎಂದರ್ಥ;”;

(ಎಚ್) (xvii)ನೇ ಖಂಡದ ಬದಲು ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(xvii) “ಸ್ಪೋರ್ಟ್ಸ್ ತಾರೆ” ಎಂದರೆ, 2ನೇ ವಿಭಾಗದ (xiv)ನೇ ಖಂಡದಲ್ಲಿ ಉಲ್ಲೇಖಿಸಲ್ಪಟ್ಟ ಯಾವುದಾದರೂ ಒಂದು ಕ್ರೀಡಾ ವಿಭಾಗದಲ್ಲಿ ಜಿಲ್ಲಾ, ಶಾಲೆ, ವಿಶ್ವವಿದ್ಯಾಲಯ, ರಾಜ್ಯ, ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿರುವಂತಹ ಹಾಗೂ ಕ್ರೀಡಾಪಟುವಾಗಿ ನೋಂದಣಿ ಮಾಡಿರುವಂತಹ ಒಬ್ಬ ವ್ಯಕ್ತಿ ಎಂದರ್ಥ;”;

(ಐ) (xviii)ನೇ ಖಂಡದ ಬದಲು ಈ ಕೆಳಗಿನ ಖಂಡಗಳನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(xviii) “ಮೈದಾನ” ಎಂದರೆ ಪ್ರೇಕ್ಷಕರಿಗಿರುವ ಗ್ಯಾಲರಿಯಿಂದೂಡಗೂಡಿದ ಒಂದು ಅಥ್ಲೆಟಿಕ್ ಅಥವಾ ಕ್ರೀಡಾ ಮೈದಾನ ಎಂದರ್ಥ;”;

“(xviiiಎ) “ರಾಜ್ಯ ವಿವಾದ ಇತ್ಯರ್ಥ ಸಮಿತಿ” ಎಂದರೆ 30ನೇ ವಿಭಾಗದ ಪ್ರಕಾರ ರೂಪೀಕರಿಸಲ್ಪಟ್ಟ ರಾಜ್ಯ ಇತ್ಯರ್ಥ ಪರಿಹಾರ ಸಮಿತಿ ಎಂದರ್ಥ;”;

3. ವಿಭಾಗ 3ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 3ನೇ ವಿಭಾಗದಲ್ಲಿ,—

(ಎ) (3)ನೇ ಉಪ-ವಿಭಾಗದಲ್ಲಿ,—

(i) “ಚುನಾಯಿತ ಸದಸ್ಯರು” ಎಂಬ ಶೀರ್ಷಿಕೆಯ ಕೆಳಗಿನ (ಬಿ), (ಸಿ), (ಡಿ), (ಇ), (ಎಫ್), (ಜಿ), (ಎಚ್), (ಐ), (ಜೆ) ಎಂಬೀ ಐಟಂಗಳು ಹಾಗೂ “(ಎ)” ಎಂಬ ಅಕ್ಷರವನ್ನು ಹಾಗೂ ಅವರಣವನ್ನು ಬಿಟ್ಟುಬಿಡತಕ್ಕದ್ದು;

(ii) “ನಾಮನಿರ್ದೇಶ ಮಾಡಲ್ಪಟ್ಟ ಸದಸ್ಯರು” ಎಂಬ ಶೀರ್ಷಿಕೆಯ ಹಾಗೂ ಅದರ ಕೆಳಗಿನ (i) ರಿಂದ (iii)ರ ವರೆಗಿರುವ ಐಟಂಗಳಿಗೆ ಬದಲಾಗಿ, ಈ ಕೆಳಗಿನ ಶೀರ್ಷಿಕೆ ಹಾಗೂ ಐಟಂಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“ಸರಕಾರಿ ನಾಮ ನಿರ್ದೇಶಿತ ಸದಸ್ಯರು

ಸರಕಾರ ನಾಮನಿರ್ದೇಶ ಮಾಡುವ,—

(ಎ) ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಪ್ರತಿನಿಧಿಯಾಗಿ (ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಚೀರ್ಮನ್‌ನವರು ನೀಡುವ ಮೂರು ಹೆಸರಿಗಿಂತ ಕಡಿಮೆಯಲ್ಲದ ಪ್ಯಾನಲ್‌ನಿಂದ) ಒಬ್ಬ ಸದಸ್ಯ;

(ಬಿ) ವಿಧಾನಸಭೆಯ ಶಾಸಕರೊಳಗಿನಿಂದ ಐದು ಸದಸ್ಯರುಗಳು ಹಾಗೂ ಅವರಲ್ಲಿ ಒಬ್ಬರು ಮಹಿಳೆ ಇರತಕ್ಕದ್ದು;

(ಸಿ) ರಾಜ್ಯದ ಮುನಿಸಿಪಲ್ ಕಾರ್ಪೊರೇಶನ್ ಮೇಯರ್‌ರವರೊಳಗಿನಿಂದ ಒಬ್ಬ ಸದಸ್ಯ;

(ಡಿ) ರಾಜ್ಯದ ಮುನಿಸಿಪಲ್ ಕೌನ್ಸಿಲ್ ಚಿಯರ್‌ಪರ್ಸನ್‌ರವರೊಳಗಿನಿಂದ ಒಬ್ಬ ಸದಸ್ಯ;

(ಇ) ರಾಜ್ಯದ ಜಿಲ್ಲಾ ಪಂಚಾಯತು ಅಧ್ಯಕ್ಷರವರೊಳಗಿನಿಂದ ಒಬ್ಬ ಸದಸ್ಯ;

(ಎಫ್) ರಾಜ್ಯದ ಬ್ಲೋಕ್ ಪಂಚಾಯತು ಅಧ್ಯಕ್ಷರವರೊಳಗಿನಿಂದ ಒಬ್ಬ ಸದಸ್ಯ;

(ಜಿ) ರಾಜ್ಯದ ಗ್ರಾಮ ಪಂಚಾಯತು ಅಧ್ಯಕ್ಷರವರೊಳಗಿನಿಂದ ಒಬ್ಬ ಸದಸ್ಯ;

(ಎಚ್) ರಾಜ್ಯದ ವಿಶ್ವವಿದ್ಯಾನಿಲಯಗಳೊಳಗಿನಿಂದ ನಾಲ್ಕು ದೈಹಿಕ ಶಿಕ್ಷಣ ಡೈರೆಕ್ಟರುಗಳು;

(ಐ) ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳನ್ನು ರೂಪಿಸಿದ ಅಥವಾ ತಮ್ಮ ಸಾಮರ್ಥ್ಯಗಳಿಗೆ ದೇಶದ ಅಂಗೀಕಾರ ಲಭಿಸಿದಂತಹ ಕ್ರೀಡಾ ತರಬೇತುದಾರರೊಳಗಿನಿಂದ ಇಬ್ಬರು ಕ್ರೀಡಾ ತರಬೇತುದಾರರು;

(ಜೆ) ಅಂಗೀಕೃತ ಅಂತರಾಷ್ಟ್ರೀಯ ಚಾಂಪ್ಷನ್‌ಶಿಪ್‌ಗಳಲ್ಲಿ ದೇಶಕ್ಕಾಗಿ ಪ್ರತಿನಿಧೀಕರಿಸಿದ ಕ್ರೀಡಾಪಟುಗಳೊಳಗಿನಿಂದ ನಾಲ್ಕು ಶ್ರೇಷ್ಠ ಕ್ರೀಡಾಪಟುಗಳು; ಅವರಲ್ಲಿ ಇಬ್ಬರು ಮಹಿಳೆಯರು ಇರತಕ್ಕದ್ದು;

(ಕೆ) ರಾಜ್ಯದ ಕ್ರೀಡಾ ಲೇಖಕರೊಳಗಿನಿಂದ ಇಬ್ಬರು;”;

(ಬಿ) ಉಪ-ವಿಭಾಗ (4)ರ ನಂತರ ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(4) ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿನಲ್ಲಿ, ಸ್ಪೋರ್ಟ್ಸ್‌ನಲ್ಲಿ ಹಾಗೂ ಗೇಮ್ಸ್‌ನಲ್ಲಿ ಅಭಿರುಚಿಯಿರುವ, ಸರಕಾರವು ನಾಮನಿರ್ದೇಶಿಸುವ ಒಬ್ಬ ಅಧ್ಯಕ್ಷ ಹಾಗೂ 3ನೇ ವಿಭಾಗದ (3)ನೇ ಉಪ-ವಿಭಾಗದಲ್ಲಿ ಚುನಾಯಿಸಲ್ಪಟ್ಟ ಸದಸ್ಯರು ಎಂಬ ಶೀರ್ಷಿಕೆಯ ಕೆಳಗಿನ ಸದಸ್ಯರೊಳಗಿನಿಂದ ಸರಕಾರವು ನಾಮನಿರ್ದೇಶಿಸುವ ಒಬ್ಬ ಉಪಾಧ್ಯಕ್ಷರು ಇರತಕ್ಕದ್ದು.”;

(ಸಿ) (7)ನೇ ಉಪ-ವಿಭಾಗದ ಎರಡನೇ ಕ್ಷಿಪ್ರ ನಿಬಂಧನೆಯನ್ನು ಬಿಟ್ಟುಬಿಡತಕ್ಕದ್ದು;

(ಡಿ) (8)ನೇ ಉಪ-ವಿಭಾಗದಲ್ಲಿ, “ಸತತವಾಗಿ ಎರಡಕ್ಕಿಂತ ಹೆಚ್ಚು ಬಾರಿ” ಎಂಬ ವಾಕ್ಯಗಳಿಗೆ ಬದಲಾಗಿ “ಮೂರಕ್ಕಿಂತ ಹೆಚ್ಚು ಬಾರಿ” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು.

4. ವಿಭಾಗ 4ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 4ನೇ ವಿಭಾಗದಲ್ಲಿ,—

(ಎ) (3)ನೇ ಉಪ-ವಿಭಾಗದ,—

(i) (i) ನೇ ಖಂಡದಲ್ಲಿ, “ಸ್ಪಾಂಡಿಂಗ್ ಕಮಿಟಿಯ” ಎಂಬ ವಾಕ್ಯಗಳಿಗೆ ಬದಲಾಗಿ “ಆಡಳಿತ ಮಂಡಳಿಯ” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು;

(ii) (ii)ನೇ ಖಂಡದಲ್ಲಿ, “ಸ್ವಾಂಡಿಂಗ್ ಕಮಿಟಿಯು” ಎಂಬ ವಾಕ್ಯಗಳಿಗೆ ಬದಲಾಗಿ “ಆಡಳಿತ ಮಂಡಳಿಯು” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು;

(iii) (vi)ನೇ ಖಂಡದಲ್ಲಿ, “ಸ್ವಾಂಡಿಂಗ್ ಕಮಿಟಿಯು” ಎಂಬ ವಾಕ್ಯಗಳಿಗೆ ಬದಲಾಗಿ “ಆಡಳಿತ ಮಂಡಳಿಯು” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು;

(ಬಿ) (4)ನೇ ಉಪ-ವಿಭಾಗದಲ್ಲಿ “ಸ್ವಾಂಡಿಂಗ್ ಕಮಿಟಿಯು” ಎಂಬ ವಾಕ್ಯಗಳಿಗೆ ಬದಲಾಗಿ “ಆಡಳಿತ ಮಂಡಳಿಯು” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು.

5. ವಿಭಾಗ 5ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 5ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ,—

(ಎ) (ಎ) ಖಂಡದ ನಂತರ, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಸಿಎ) ಸರ್ಕಾರದಿಂದ ಅಥವಾ ಅದರ ಅಧೀನದಲ್ಲಿರುವ ಯಾವುದಾದರೂ ಏಜೆನ್ಸಿಗಳಿಂದ ಲಭಿಸುವ ಧನ ಸಹಾಯದಿಂದ ನಿರ್ಮಿಸಿರುವಂತಹ ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಅಥವಾ ಅದರಲ್ಲಿ ನೋಂದಣಿ ಮಾಡಿರುವ ಇತರ ಯಾವುದಾದರೂ ಸಂಸ್ಥೆಗಳ ಸ್ವಂತವಾದ ಅಥವಾ ಸ್ವಾಧೀನದಲ್ಲಿರುವ ಯಾವುದಾದರೂ ಸ್ಟೇಡಿಯಂ, ಆಟದ ಮೈದಾನ, ತೆರೆದ ಜಾಗ ಅಥವಾ ಈಜುಕೊಳ ಅಥವಾ ಇತರ ಶಾಶ್ವತ ಆಟದ ಸೌಕರ್ಯದ ನವೀಕರಣೆಗಾಗಿ, ಅದನ್ನು ಅಸ್ತಿತ್ವದ ಸ್ವಾಧೀನಗಾರರು ಉತ್ತಮ ರೀತಿಯಲ್ಲಿ ನೋಡಿಕೊಳ್ಳದಿದ್ದಲ್ಲಿ ಅಥವಾ ನಡೆಸದಿದ್ದಲ್ಲಿ ಅದರ ಪರಿಪಾಲನೆಗಾಗಿ ಅಥವಾ ಮ್ಯಾನೇಜ್‌ಮೆಂಟ್‌ಗಾಗಿ ಅಥವಾ ಎರಡಕ್ಕೂ ಬೇಕಾಗಿ ಅಥವಾ ಸೌಕರ್ಯಗಳನ್ನು ಪರಿಷ್ಕರಿಸುವುದು ಅಥವಾ ಬದಲಾಯಿಸುವುದು ಕೇರಳ ಸ್ಟೇಟ್ ಸ್ಪೋರ್ಟ್ಸ್ ಕೌನ್ಸಿಲಿನ ಅನುಮತಿ ಪಡೆಯದೆ ಸ್ಪೋರ್ಟ್ಸ್‌ಗೆ ಸಂಬಂಧವಿಲ್ಲದ ಇತರ ಅಗತ್ಯಗಳಿಗಾಗಿದ್ದಲ್ಲಿ ಅವುಗಳ ಹೊಣೆಗಾರಿಕೆಯನ್ನು ಸರ್ಕಾರವು ವಹಿಸಿಕೊಳ್ಳತಕ್ಕದ್ದು:

ಆದರೆ, ಆ ರೀತಿಯಲ್ಲಿ ವಹಿಸಿಕೊಳ್ಳುವುದಕ್ಕಿಂತ ಮುಂಚಿತವಾಗಿ ಇದಕ್ಕಾಗಿ ಸರ್ಕಾರವು ಜಂಟಿ ಕಾರ್ಯದರ್ಶಿ ಪದವಿಗಿಂತ ಕಡಿಮೆಯಲ್ಲದ ಒಬ್ಬ ಅಧಿಕಾರಿಯವರಿಂದ ಪರಿಶೀಲಿಸುವಂತೆ ಮಾಡತಕ್ಕದ್ದು ಹಾಗೂ ಪರಿಶೀಲನೆಯ ಭಾಗವಾಗಿ ಈ ವಿಷಯದಲ್ಲಿ ಸಂಬಂಧಪಟ್ಟ ಕಕ್ಷಿಗಳಿಗೆ ನೋಟೀಸು ನೀಡಿದ ಮೇಲೆ ಅವರಿಗೆ ಹೇಳಲಿಕ್ಕಿರುವುದನ್ನು ಹೇಳಲು ಅವಕಾಶ ನೀಡತಕ್ಕದ್ದು.”;

(ಬಿ) (3)ನೇ ಉಪ-ವಿಭಾಗದಲ್ಲಿ, “ಸ್ವಾಂಡಿಂಗ್ ಕಮಿಟಿ” ಎಂಬ ವಾಕ್ಯಗಳಿಗೆ ಬದಲಾಗಿ “ಆಡಳಿತ ಮಂಡಳಿ” ಎಂಬ ವಾಕ್ಯಗಳನ್ನು ಸೇರಿಸತಕ್ಕದ್ದು.

6. ವಿಭಾಗ 6ರ ಬದಲು ಹೊಸ ವಿಭಾಗದ ಸೇರಿಸುವಿಕೆ.—ಪ್ರಧಾನ ಅಧಿನಿಯಮದ 6ನೇ ವಿಭಾಗದ ಬದಲು ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“6 ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಆಡಳಿತ ಮಂಡಳಿ.—(1) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಚಟುವಟಿಕೆಗಳ ಮೇಲ್ನೋಟ ವಹಿಸುವುದಕ್ಕಾಗಿ, ಈ ಕೆಳಗಿನ ಸದಸ್ಯರನ್ನೊಳಗೊಂಡ ಒಂದು ಆಡಳಿತ ಮಂಡಳಿಯನ್ನು ಸರಕಾರವು ರೂಪೀಕರಿಸತಕ್ಕದ್ದು, ಅದೇನೆಂದರೆ:—

(ಎ) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲ್ ಅಧ್ಯಕ್ಷರು, ಅವರು ಆಡಳಿತ ಮಂಡಳಿಯ ಚೀರ್‌ಪರ್ಸನ್ ಆಗಿರುವರು;

(ಬಿ) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲ್ ಉಪಾಧ್ಯಕ್ಷರು;

(ಸಿ) ಕ್ರೀಡಾ ಯುವಜನ ವ್ಯವಹಾರ ಇಲಾಖೆಯ ಸರಕಾರಿ ಕಾರ್ಯದರ್ಶಿ ಅಥವಾ ಅವರು ನಿಯೋಗಿಸುವ, ಡೆಪ್ಯೂಟಿ ಸೆಕ್ರೆಟರಿ ಪದವಿಗಿಂತ ಕಡಿಮೆಯಲ್ಲದ ಒಂದು ಅಧಿಕಾರಿ;

(ಡಿ) ಹಣಕಾಸು ಕಾರ್ಯದರ್ಶಿ (ಎಕ್ಸ್‌ಪೆಂಡಿಚರ್) ಅಥವಾ ಅವರು ನಿಯೋಗಿಸುವ ಡೆಪ್ಯೂಟಿ ಸೆಕ್ರೆಟರಿ ಪದವಿಗಿಂತ ಕಡಿಮೆಯಲ್ಲದ ಒಬ್ಬ ಅಧಿಕಾರಿ;

(ಇ) ಕ್ರೀಡಾ ಇಲಾಖೆಯ ಡೈರೆಕ್ಟರ್;

(ಎಫ್) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಚುನಾಯಿತ ಸದಸ್ಯರು ಎಂಬ ಶೀರ್ಷಿಕೆಯ ಕೆಳಗಿನ ಸದಸ್ಯರೊಳಗಿನಿಂದ ಸರಕಾರವು ನಾಮನಿರ್ದೇಶಿಸುವ ಮೂವರು ಸದಸ್ಯರುಗಳು;

(ಜಿ) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ, ಸರಕಾರವು ನಾಮನಿರ್ದೇಶ ಮಾಡುವ ಸದಸ್ಯರು ಎಂಬ ಶೀರ್ಷಿಕೆಯ ಕೆಳಗಿನ (ಎ) ಐಟನಿಂದ ಸರಕಾರವು ನಾಮನಿರ್ದೇಶ ಮಾಡುವ ಒಬ್ಬ ಸದಸ್ಯ;

(ಎಚ್) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ, ಸರಕಾರವು ನಾಮನಿರ್ದೇಶ ಮಾಡುವ ಸದಸ್ಯರು ಎಂಬ ಶೀರ್ಷಿಕೆಯ ಕೆಳಗಿನ (ಎಚ್) ಐಟನಿಂದ ಸರಕಾರವು ನಾಮನಿರ್ದೇಶ ಮಾಡುವ ಒಬ್ಬ ಸದಸ್ಯ;

(ಐ) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ, ಸರಕಾರವು ನಾಮನಿರ್ದೇಶ ಮಾಡುವ ಸದಸ್ಯರು ಎಂಬ ಶೀರ್ಷಿಕೆಯ ಕೆಳಗಿನ (ಜಿ) ಐಟನಿಂದ ಸರಕಾರವು ನಾಮನಿರ್ದೇಶ ಮಾಡುವ ಇಬ್ಬರು ಸದಸ್ಯರು, ಅವರಲ್ಲಿ ಒಬ್ಬರು ಮಹಿಳೆ ಇರತಕ್ಕದ್ದು;

(ಜೆ) ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಕಾರ್ಯದರ್ಶಿ, ಅವರು ಆಡಳಿತ ಮಂಡಳಿಯ ಸದಸ್ಯ ಕಾರ್ಯದರ್ಶಿ ಆಗಿರುವರು.

(2) ಆಡಳಿತ ಮಂಡಳಿಯು ತಿಂಗಳಲ್ಲಿ ಕನಿಷ್ಠ ಒಂದು ಸಲವಾದರೂ ಸಭೆ ಸೇರತಕ್ಕದ್ದು.

(3) ಆಡಳಿತ ಮಂಡಳಿಯು ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಸಾಮಾನ್ಯ ಚಟುವಟಿಕೆಗಳ ಮೇಲ್ನೋಟ ವಹಿಸತಕ್ಕದ್ದು.

(4) ಆಡಳಿತ ಮಂಡಳಿಯು ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನ ಅಧ್ಯಕ್ಷರು ತೀರ್ಮಾನಿಸುವ ಅಂತಹ ಸ್ಥಳದಲ್ಲಿಯೂ ಸಮಯದಲ್ಲಿಯೂ ಸಭೆ ಸೇರತಕ್ಕದ್ದು.

ಟಿಪ್ಪಣಿ:—ಆಡಳಿತ ಮಂಡಳಿಯ ಒಂದು ಸಭೆಯ ಕ್ವಾರಂ ಅದರ ಒಟ್ಟು ಸದಸ್ಯರ ಮೂರರಲ್ಲಿ ಒಂದು ಆಗಿರುವುದು ಹಾಗೂ ಒಬ್ಬ ಪದ-ನಿಮಿತ್ತ ಸದಸ್ಯನು ಅದರಲ್ಲಿ ಒಳಪಡುವುದಾಗಿದೆ.”

7. ವಿಭಾಗ 9ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 9ನೇ ವಿಭಾಗದಲ್ಲಿ,—

(ಎ) ಉಪ-ವಿಭಾಗ (3)ರಲ್ಲಿ,—

(i) “ಚುನಾಯಿತ ಸದಸ್ಯರು” ಎಂಬ ಶೀರ್ಷಿಕೆಯ ಕೆಳಗಿನ (ಬಿ)ಯಿಂದ (ಇ) ವರೆಗಿನ ಐಟಂಗಳನ್ನು ಹಾಗೂ “(ಎ)” ಎಂಬ ಅಕ್ಷರವನ್ನು ಹಾಗೂ ಅವರಣವನ್ನು ಬಿಟ್ಟುಬಿಡತಕ್ಕದ್ದು;

(ii) “ನಾಮನಿರ್ದೇಶ ಮಾಡಲ್ಪಟ್ಟ ಸದಸ್ಯರು” ಎಂಬ ಶೀರ್ಷಿಕೆಯ ಕೆಳಗಿನ (ಎ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಹಾಗೂ ಐಟಂಗಳನ್ನು ಯಥಾಕ್ರಮವಾಗಿ ಸೇರಿಸತಕ್ಕದ್ದು, ಅದೇನೆಂದರೆ:—

“(ಎ) ಸರಕಾರ ನಾಮನಿರ್ದೇಶ ಮಾಡುವ,—

(i) ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಶಾಸಕ ರೊಳನಿಂದ ಮೂರನೇ ಒಂದು ಸದಸ್ಯ;

(ii) ಜಿಲ್ಲೆಯಲ್ಲಿರುವ ಮೇಯರ್ ಅಥವಾ ಮುನ್ಸಿಪಲ್ ಕೌನ್ಸಿಲ್ ಚೇರ್‌ಪರ್ಸನ್‌ರವರೊಳಗಿನಿಂದ ಒಬ್ಬರು;

(iii) ಜಿಲ್ಲೆಯಲ್ಲಿರುವ ಬ್ಲೋಕ್ ಪಂಚಾಯತ್ ಅಧ್ಯಕ್ಷರವರೊಳಗಿನಿಂದ, ಒಬ್ಬರು;

(iv) ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯತು ಅಧ್ಯಕ್ಷರವರೊಳಗಿನಿಂದ ಅವರ ಒಟ್ಟು ಸಂಖ್ಯೆ ಐವತ್ತು ಅಥವಾ ಅದಕ್ಕಿಂತ ಕಡಿಮೆ ಆಗಿದ್ದಲ್ಲಿ ಮೂರು ಮಂದಿ ಹಾಗೂ ಐವತ್ತಕ್ಕಿಂತ ಅಧಿಕವಾಗಿದ್ದಲ್ಲಿ ಐದು ಮಂದಿ, ಅವರಲ್ಲಿ ಒಬ್ಬರು ಮಹಿಳೆ ಹಾಗೂ ಒಬ್ಬರು ಪರಿಶಿಷ್ಟ ಜಾತಿಗೆ ಅಥವಾ ಪರಿಶಿಷ್ಟ ಗೋತ್ರ ವರ್ಗಕ್ಕೆ ಒಳಪಟ್ಟ ವ್ಯಕ್ತಿ ಇರತಕ್ಕದ್ದು;

(v) ಜಿಲ್ಲೆಯ ಅಂಗೀಕೃತ ತರಬೇತುಗಾರರೊಳಗಿನಿಂದ ಇಬ್ಬರು.”;

(ಬಿ) ಖಂಡ (ಬಿ) ಯಲ್ಲಿ,—

(i) ಐಟಂ (ii)ರಲ್ಲಿ “ಒಬ್ಬ ವಿದ್ಯಾರ್ಥಿ ಹಾಗೂ ಒಬ್ಬ ವಿದ್ಯಾರ್ಥಿನಿ” ಎಂಬ ಪದಗಳ ನಂತರ, “ಒಬ್ಬ ಪುರುಷ ಕ್ರೀಡಾಪಟು ಹಾಗೂ ಒಬ್ಬರು ಮಹಿಳಾ ಕ್ರೀಡಾಪಟು” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) ಐಟಂ (iii)ರ ಬದಲು, ಈ ಕೆಳಗಿನ ಐಟಂನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(iii) ಜಿಲ್ಲೆಯ ಶಾಲೆಗಳಿಂದಿರುವ ಒಬ್ಬ ಕ್ರೀಡಾ ಅಧ್ಯಾಪಕ;”;

(iii) ಐಟಂ (iv)ನ್ನು ಬಿಟ್ಟುಬಿಡತಕ್ಕದ್ದು;

(ಸಿ) ಉಪ-ವಿಭಾಗ (4)ರ ಬದಲು ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(4) ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನಲ್ಲಿ, ಸರಕಾರವು ನಾಮನಿರ್ದೇಶ ಮಾಡುವ ಒಬ್ಬರು ಅಧ್ಯಕ್ಷರು ಇರತಕ್ಕದ್ದು.”;

(ಡಿ) ಉಪ-ವಿಭಾಗ (7)ರಲ್ಲಿ ಸತತವಾಗಿ “ಎರಡಕ್ಕಿಂತ ಹೆಚ್ಚು ಬಾರಿ” ಎಂಬ ಪದಗಳ ಬದಲು “ಮೂರಕ್ಕಿಂತ ಹೆಚ್ಚು ಬಾರಿ” ಎಂಬ ಪದಗಳನ್ನು ಸೇರಿಸತಕ್ಕದ್ದು.

8. ವಿಭಾಗ 11ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 11ನೇ ವಿಭಾಗದ (1)ನೇ ಉಪ-ವಿಭಾಗದಲ್ಲಿ,—

(ಎ) “ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು” ಎಂಬ ಪದಗಳಿಗೆ ಬದಲಾಗಿ “ಚೇರ್ಮನ್ ಹಾಗೂ ಅಧ್ಯಕ್ಷರು” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) “ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಅದರ ಸದಸ್ಯರೊಳಗಿನಿಂದ ಚುನಾಯಿಸುವ ಆರು ಸದಸ್ಯರೂ” ಎಂಬ ಪದಗಳಿಗೆ ಬದಲಾಗಿ “ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಸದಸ್ಯರೊಳಗಿನಿಂದ ಸರ್ಕಾರವು ನಾಮನಿರ್ದೇಶಿತ ಆರು ಸದಸ್ಯರೂ” ಎಂಬ ಪದಗಳನ್ನು ಸೇರಿಸತಕ್ಕದ್ದು.

9. ವಿಭಾಗ 12ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 12ನೇ ವಿಭಾಗದಲ್ಲಿ “ಅಧ್ಯಕ್ಷರು” ಎಂಬ ಪದವು ಇರುವಲ್ಲಿಲ್ಲಾ ಅದರ ಬದಲಾಗಿ “ಚೇರ್ಮನ್” ಎಂಬ ಪದವನ್ನು ಸೇರಿಸತಕ್ಕದ್ದು.

10. ವಿಭಾಗ 13ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 13ನೇ ವಿಭಾಗದ ಬದಲಾಗಿ ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“13 ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಚೇರ್ಮನ್ ಹಾಗೂ ಅಧ್ಯಕ್ಷರ ಅಧಿಕಾರಗಳು ಹಾಗೂ ಹೊಣೆಗಾರಿಕೆಗಳು.—(1) ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಚೇರ್ಮನ್ ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಸಭೆಗಳ ಅಧ್ಯಕ್ಷತೆಯನ್ನು ವಹಿಸತಕ್ಕದ್ದು ಹಾಗೂ ನಿಗದಿಪಡಿಸಬಹುದಾದಂತಹ ಅಧಿಕಾರಗಳನ್ನು ವಿನಿಯೋಗಿಸತಕ್ಕದ್ದು ಹಾಗೂ ಅಂತಹ ಹೊಣೆಗಾರಿಕೆಯನ್ನು ನಿರ್ವಹಿಸತಕ್ಕದ್ದಾಗಿದೆ.

(2) ಚೇರ್ಮನ್ ಗೃಹಜರಿಯಲ್ಲಿ ಅಧ್ಯಕ್ಷರು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಸಭೆಗಳ ಅಧ್ಯಕ್ಷತೆ ವಹಿಸತಕ್ಕದ್ದು ಹಾಗೂ ಚೇರ್ಮನ್ ಆಯಾಯಕಾಲಗಳಲ್ಲಿ ವಹಿಸಿಕೊಡುವಂತಹ ಅಧಿಕಾರಗಳನ್ನು ವಿನಿಯೋಗಿಸತಕ್ಕದ್ದು ಹಾಗೂ ಅಂತಹ ಹೊಣೆಗಾರಿಕೆಗಳನ್ನು ನಿರ್ವಹಿಸುವಂತೆ ಮಾಡತಕ್ಕದ್ದು.”

11. ವಿಭಾಗ 14ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 14ನೇ ವಿಭಾಗದಲ್ಲಿ:—

(ಎ) ಉಪ-ವಿಭಾಗ (1)ರ ಬದಲು ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು; ಅದೇನೆಂದರೆ:—

“(1) ರಾಜ್ಯ ಸ್ಟ್ರೋಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿಯವರು ಆಡಳಿತ ಮಂಡಳಿಯ ಅಂಗೀಕಾರದೊಂದಿಗೆ ಕೇರಳ ಸರ್ಕಾರಿ ಕಾರ್ಯಾಲಯದಲ್ಲಿ ಸೇವೆಯಲ್ಲಿರುವ ಸೆಕ್ಷನ್ ಆಫೀಸರ ದರ್ಜೆಯಲ್ಲೋ ಅಥವಾ ವಿವಿಧ ಇಲಾಖೆಗಳಲ್ಲಿನ ಸಮಾನ ದರ್ಜೆಯಲ್ಲಿರುವ ಹುದ್ದೆಯಲ್ಲೋ ಅಥವಾ ರಾಜ್ಯ ಸ್ಟ್ರೋಟ್ಸ್ ಕೌನ್ಸಿಲ್‌ನ ಜತೆ ಕಾರ್ಯದರ್ಶಿಯ ದರ್ಜೆಗಿಂತ ಕೆಳಗಲ್ಲದ ಒಬ್ಬ ಉದ್ಯೋಗಸ್ಥನನ್ನು ಜಿಲ್ಲಾ ಸ್ಟ್ರೋಟ್ಸ್ ಕೌನ್ಸಿಲ್ ಕಾರ್ಯದರ್ಶಿಯಾಗಿ, ವಿಷಯಾನುಸಾರ, ಡೆಪ್ಯೂಟಿಶನ್ ಅಥವಾ ನೇಮಕಾತಿ ಮುಖಾಂತರ, ನೇಮಿಸತಕ್ಕದ್ದು:

ಆದರೆ, ರಾಜ್ಯ ಸ್ಟ್ರೋಟ್ಸ್ ಕೌನ್ಸಿಲ್‌ನ ಉದ್ಯೋಗಸ್ಥರೊಳಗಿನಿಂದ ಚುನಾಯಿಸಿ ನೇಮಿಸುವುದಕ್ಕಾಗಿ, ಜಿಲ್ಲಾ ಸ್ಟ್ರೋಟ್ಸ್ ಕೌನ್ಸಿಲ್ ಕಾರ್ಯದರ್ಶಿಯವರ ಬದಕಿಂತ ಹೆಚ್ಚು ಹುದ್ದೆಗಳನ್ನು ಕಾದಿರಿಸತಕ್ಕದ್ದಲ್ಲ;”;

(ಬಿ) ಉಪ-ವಿಭಾಗ (2)ರ (iv)ನೇ ಖಂಡವನ್ನು ಬಿಟ್ಟುಬಿಡತಕ್ಕದ್ದು;

(ಸಿ) (3)ನೇ ಉಪ-ವಿಭಾಗದಲ್ಲಿ, “ಅಧ್ಯಕ್ಷರು” ಎಂಬ ಪದದ ಬದಲು “ಚೀರ್ಮನ್” ಎಂಬ ಪದವನ್ನು ಸೇರಿಸತಕ್ಕದ್ದು.

12. ವಿಭಾಗ 30ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 30ನೇ ವಿಭಾಗದ ಬದಲು ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“30. ವಿವಾದ ಇತ್ಯರ್ಥ ಸಮಿತಿಯ ರೂಪೀಕರಣ.—(1) ಸರ್ಕಾರವು, ಈ ಅಧಿನಿಯಮದ ಅಥವಾ ಅದರ ಕೆಳಗೆ ರಚಿಸಿದ ನಿಯಮಗಳ ನಿಬಂಧನೆಗಳ ಪ್ರಕಾರವಿರುವ ಯಾವುದಾದರೂ ವಿಷಯಕ್ಕೆ ಸಂಬಂಧಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚು ಜಿಲ್ಲಾ ಸ್ಟ್ರೋಟ್ಸ್ ಕೌನ್ಸಿಲುಗಳು ತಮ್ಮೊಳಗೆ ಅಥವಾ ರಾಜ್ಯ ಸ್ಟ್ರೋಟ್ಸ್ ಕೌನ್ಸಿಲು ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚು ಜಿಲ್ಲಾ ಸ್ಟ್ರೋಟ್ಸ್ ಕೌನ್ಸಿಲುಗಳು ತಮ್ಮೊಳಗೆ ಅಥವಾ ಜಿಲ್ಲಾ ಸ್ಟ್ರೋಟ್ಸ್ ಸಂಸ್ಥೆ ಹಾಗೂ ರಾಜ್ಯ ಮಾತೃ ಸಂಸ್ಥೆ ತಮ್ಮೊಳಗೆ ಉಂಟಾಗುವ ವಿವಾದಗಳನ್ನು ಇತ್ಯರ್ಥಮಾಡುವುದಕ್ಕಾಗಿ ಒಂದು ರಾಜ್ಯ ವಿವಾದ ಇತ್ಯರ್ಥ ಸಮಿತಿಯನ್ನು ರೂಪೀಕರಿಸತಕ್ಕದ್ದು.

(2) ರಾಜ್ಯ ವಿವಾದ ಇತ್ಯರ್ಥ ಸಮಿತಿಯಲ್ಲಿ ಸರ್ಕಾರವು ನಾಮನಿರ್ದೇಶ ಮಾಡುವ ಈ ಕೆಳಗಿನ ಸದಸ್ಯರು ಇರತಕ್ಕದ್ದು, ಅದೇನೆಂದರೆ:—

(ಎ) ಸರ್ಕಾರಿ ಕಾರ್ಯಾಲಯದ ಸ್ಟ್ರೋಟ್ಸ್ ಇಲಾಖೆಯ ಜೊತೆ ಕಾರ್ಯದರ್ಶಿಯ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ಉದ್ಯೋಗಸ್ಥನು ಸಮಿತಿಯ ಚೀರ್ಮನ್ ಆಗಿರುವುದಾಗಿದೆ;

(ಬಿ) ಸರ್ಕಾರಿ ಕಾರ್ಯಾಲಯದ ಕಾನೂನು ಇಲಾಖೆಯಲ್ಲಿನ ಉಪಕಾರ್ಯದರ್ಶಿಯ ದರ್ಜೆಗಿಂತ ಕಡಿಮೆಯಲ್ಲದ ಒಬ್ಬ ಉದ್ಯೋಗಸ್ಥ;

(ಸಿ) ಒಬ್ಬ ಸ್ಪೋರ್ಟ್ಸ್ ತಜ್ಞ.

“(3) ಜಿಲ್ಲಾಧಿಕಾರಿಯವರು, ಪ್ರತಿಯೊಂದು ಕಂದಾಯ ಜಿಲ್ಲೆಗೆ ಬೇಕಾಗಿ, ಈ ಅಧಿನಿಯಮದ ಅಥವಾ ಅದರ ಕೆಳಗೆ ರಚಿಸಿದ ನಿಯಮಗಳ ನಿಬಂಧನೆಗಳ ಪ್ರಕಾರವಿರುವ ಯಾವುದಾದರೂ ವಿಷಯಕ್ಕೆ ಸಂಬಂಧಿಸಿ, ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲ್ ಹಾಗೂ ಸ್ಪೋರ್ಟ್ಸ್ ತಾರೆಯವರೊಳಗೆ ಅಥವಾ ಎರಡು ಅಥವಾ ಅದಕ್ಕಿಂತ ಅಧಿಕ ಸ್ಪೋರ್ಟ್ಸ್ ತಾರೆಗಳು ತಮ್ಮೊಳಗೆ ಅಥವಾ ಎರಡು ಅಥವಾ ಅದಕ್ಕಿಂತ ಅಧಿಕ ಸ್ಪೋರ್ಟ್ಸ್ ಸಂಘಗಳು ತಮ್ಮೊಳಗೆ ಅಥವಾ ಒಂದು ಸ್ಪೋರ್ಟ್ಸ್ ಸಂಘದ ಕೆಳಗೆ ಇರುವ ಸ್ಪೋರ್ಟ್ಸ್ ಕ್ಲಬ್ಬುಗಳು ತಮ್ಮೊಳಗೆ ಅಥವಾ ಯಾವುದಾದರೂ ಒಂದು ಪ್ರತ್ಯೇಕ ಸ್ಪೋರ್ಟ್ಸ್ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಸ್ಪೋರ್ಟ್ಸ್ ತಾರೆಗಳು ತಮ್ಮೊಳಗೆ ಉಂಟಾಗುವ ವಿವಾದವನ್ನು ಇತ್ಯರ್ಥಮಾಡುವುದಕ್ಕಾಗಿ ನಾಮನಿರ್ದೇಶದ ಮೂಲಕ ಒಂದು ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯನ್ನು ರೂಪೀಕರಿಸತಕ್ಕದ್ದು.

(4) ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯಲ್ಲಿ ಈ ಕೆಳಗಿನ ಸದಸ್ಯರುಗಳು ಇರತಕ್ಕದ್ದು, ಅದೇನೆಂದರೆ:—

“(ಎ) ಜಿಲ್ಲೆಯ ಒಬ್ಬ ಉಪಜಿಲ್ಲಾಧಿಕಾರಿ ಚೇರ್ಮನ್;

(ಬಿ) ಕನಿಷ್ಠ ಪಕ್ಷ ಮೂರು ವರ್ಷ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಒಬ್ಬ ವಕೀಲ;

(ಸಿ) ರಾಜ್ಯ-ರಾಷ್ಟ್ರ ಮಟ್ಟದಲ್ಲಿನ ಸ್ಪರ್ಧೆಗಳಲ್ಲಿ ಭಾಗವಹಿಸಿರುವುದೋ ಪ್ರಶಸ್ತಿಗಳಿಸಿರುವುದೋ ಆದ ಜಿಲ್ಲೆಯ ಒಬ್ಬ ಸ್ಪೋರ್ಟ್ಸ್ ತಾರೆ.

(5) ಉಪ-ವಿಭಾಗ (3)ರ ಪ್ರಕಾರ ರೂಪೀಕರಿಸಲ್ಪಟ್ಟ ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯ ತೀರ್ಮಾನದಿಂದಾಗಿ ಸಂಕಟವನ್ನು ಅನುಭವಿಸುವ ಯಾವುದೇ ವ್ಯಕ್ತಿ ಸ್ಪೋರ್ಟ್ಸ್ ಸಂಘಕ್ಕೆ ಹಾಗೂ ಸ್ಪೋರ್ಟ್ಸ್ ಕ್ಲಬ್ಬಿಗೆ ಹಾಗೂ ಸ್ಪೋರ್ಟ್ಸ್ ಕೌನ್ಸಿಲಿಗೆ ನಿಗದಿ ಪಡಿಸಬಹುದಾದ ಕಾಲಾವಧಿಯೊಳಗೆ ಹಾಗೂ ಅಂತಹ ರೀತಿಯಲ್ಲಿ ರಾಜ್ಯ ವಿವಾದ ಇತ್ಯರ್ಥ ಸಮಿತಿಯ ಸಮಕ್ಷಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

(6) ಈ ವಿಭಾಗದಲ್ಲಿ ಉಲ್ಲೇಖಿಸಿದ ಪ್ರಕಾರವಿರುವ ವಿವಾದಗಳನ್ನು ಇತ್ಯರ್ಥಗೊಳಿಸುವುದಕ್ಕೆ ಸಂಧರ್ಭಾನುಸಾರ, ರಾಜ್ಯ ವಿವಾದ ಇತ್ಯರ್ಥ ಸಮಿತಿಗೆ ಅಥವಾ ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಗಳಿಗೆ, ಒಂದು ವ್ಯವಹಾರವನ್ನು ವಿಚಾರಣೆ ನಡೆಸುವಾಗ 1908ರ ನಾಗರಿಕ ಪ್ರಕ್ರಿಯೆ ಸಂಹಿತೆ (1908ರ 5ನೇ ಕೇಂದ್ರ ಅಧಿನಿಯಮ) ಪ್ರಕಾರ ಒಂದು ಸಿವಿಲ್ ಕೋರ್ಟಿಗೆ ವಿನಿಯೋಗಿಸಬಹುದಾದ ಅದೇ ಅಧಿಕಾರಗಳು ಇರುವುದಾಗಿದೆ ಹಾಗೂ ಪ್ರಸ್ತುತ ಸಮಿತಿಗಳ ಆದೇಶಗಳಿಗೆ ಒಂದು ಸಿವಿಲ್ ಕೋರ್ಟ್ ಹೊರಡಿಸಿದಂತಹ ಒಂದು ಡಿಕ್ರಿಗಿರುವ ಪ್ರಾಬಲ್ಯ ಇರುವುದಾಗಿದೆ ಹಾಗೂ ಅದನ್ನು ಅಧಿಕಾರ ವ್ಯಾಪ್ತಿಯಿರುವ ಸಿವಿಲ್ ಕೋರ್ಟ್ ಮುಖೇನ ಜಾರಿಗೊಳಿಸಬಹುದಾಗಿದೆ.

(7) ರಾಜ್ಯ ವಿವಾದ ಇತ್ಯರ್ಥ ಸಮಿತಿಯಲ್ಲಿನ ಹಾಗೂ ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯಲ್ಲಿನ ವಿವಾದಗಳಿಗೆ ತೀರ್ಪು ಮಾಡಲಿಕ್ಕಿರುವ ಪ್ರಕ್ರಿಯೆಗಳು ನಿಗದಿ ಪಡಿಸಬಹುದಾದ ಪ್ರಕಾರ ಆಗಿರುವುದಾಗಿದೆ.

(8) 2015ರ ಕೇರಳ ಸ್ಪೋರ್ಟ್ಸ್ (ತಿದ್ದುಪಡಿ) ಅಧ್ಯಾದೇಶ (2015ರ 12)ವು ಜಾರಿಗೆ ಬಂದ ದಿನಾಂಕಕ್ಕಿಂತ ಮೊದಲು ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲುಗಳಲ್ಲಿ ಇತ್ಯರ್ಥವಾಗದಿರುವ ಎಲ್ಲಾ ವಿವಾದಗಳನ್ನು, ಪ್ರಸ್ತುತ ದಿನಾಂಕದಿಂದ ರಾಜ್ಯ ವಿವಾದ ಇತ್ಯರ್ಥ ಸಮಿತಿಗೆ ಹಸ್ತಾಂತರಿಸಿರುವುದಾಗಿ ಭಾವಿಸತಕ್ಕದ್ದಾಗಿದೆ.

(9) ರಾಜ್ಯ ವಿವಾದ ಇತ್ಯರ್ಥ ಸಮಿತಿಯು ಹೊರಡಿಸುವ ಆದೇಶದಿಂದ ಸಂಕಟ ಅನುಭವಿಸುವ ಯಾವುದೇ ವ್ಯಕ್ತಿಗೆ ಅಥವಾ ಕಕ್ಷಿಗೆ ನಿಗದಿಪಡಿಸಬಹುದಾದ ಕಾಲಾವಧಿಯೊಳಗೆ ಮತ್ತು ಅಂತಹ ರೀತಿಯಲ್ಲಿ ಅಪಲೇಟ್ ಟ್ರಿಬ್ಯೂನಲಿನ ಸಮಕ್ಷಕ್ಕೆ ಮೇಲ್ಮನವಿ ಸಲ್ಲಿಸಬಹುದಾಗಿದೆ.”.

13. ವಿಭಾಗ 31ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 31ನೇ ವಿಭಾಗದಲ್ಲಿ,—

(ಎ) (1)ನೇ ಉಪ-ವಿಭಾಗದಲ್ಲಿ, “ನಿರ್ಣಯಿಸಲ್ಪಡಬಹುದಾದ ನಮೂನೆಯಲ್ಲಿ ಮತ್ತು ಅಂತಹ ನಿಬಂಧನೆಗಳಿಗೂ ಏರ್ಪಾಡುಗಳಿಗೂ ವಿಧೇಯವಾಗಿ” ಎಂಬ ಪದಗಳಿಗೆ ಬದಲಾಗಿ “(1ಎ) ಉಪ-ವಿಭಾಗದಲ್ಲಿ ನಿಗದಿಪಡಿಸಬಹುದಾದಂತಹ ನಿಬಂಧನೆಗಳಿಗೂ ಏರ್ಪಾಡುಗಳಿಗೂ ವಿಧೇಯವಾಗಿ ನಿರ್ಣಯಿಸಲ್ಪಡಬಹುದಾದ ನಮೂನೆಯಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) (1)ನೇ ಉಪ-ವಿಭಾಗದ ನಂತರ ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

(1ಎ) ಒಂದು ಸ್ಪೋರ್ಟ್ ಸಂಘಟನೆಯನ್ನು ನೋಂದಣಿ ಮಾಡುವುದಕ್ಕಾಗಿ ಈ ಕೆಳಗಿನ ಯೋಗ್ಯತೆಗಳು ಇರತಕ್ಕದ್ದು ಹಾಗೂ ನಿಬಂಧನೆಗಳನ್ನು ಪಾಲಿಸತಕ್ಕದ್ದು, ಅದೇನೆಂದರೆ:—

(i) ಅದು ಸ್ಪೋರ್ಟ್‌ನ ಅಭಿವೃದ್ಧಿಗಾಗಿ ಮಾತ್ರ ಕಾರ್ಯವೆಸಗುವುದು ಹಾಗೂ 1860ರ ಸೊಸೈಟಿಗಳ ರಿಜಿಸ್ಟ್ರೇಶನ್ ಅಧಿನಿಯಮ (1860ರ 21ನೇ ಕೇಂದ್ರ ಅಧಿನಿಯಮ)ದ ಅಥವಾ 1955ರ ತಿರುವಾಂಕೂರ್-ಕೊಚ್ಚಿ ಸಾಹಿತ್ಯ, ವೈಜ್ಞಾನಿಕ, ಧಾರ್ಮಿಕ ಸಂಘಗಳ ರಿಜಿಸ್ಟ್ರೇಶನ್ ಅಧಿನಿಯಮ (1955ರ 12)ರ ಪ್ರಕಾರ ನೋಂದಣಿ ಮಾಡಿರುವ ಒಂದು ಸ್ವತಂತ್ರ ಸಂಸ್ಥೆ ಆಗಿರತಕ್ಕದ್ದು;

(ii) ಅದರಲ್ಲಿ, ಅದರ ದಕ್ಷವಾದ ಚಟುವಟಿಕೆಗೆ, ಕಾಲಾಕಾಲಗಳಲ್ಲಿ ಪದಾಧಿಕಾರಿಗಳನ್ನು ಚುನಾಯಿಸುವಿಕೆಗೆ, ಸಾರ್ವಜನಿಕರಲ್ಲಿ ಎಲ್ಲಾ ವಿಭಾಗದವರನ್ನು ಪ್ರತಿನಿಧಿಸುವುದಕ್ಕೆ, ಕ್ರೀಡಾಪಟುಗಳ ಹಿತಾಸಕ್ತಿಯ ಸಂರಕ್ಷಣೆಗೆ, ಸ್ಪೋರ್ಟ್‌ನ ಹಾಗೂ ಗೇಮ್ಸ್‌ನ ಪ್ರೋತ್ಸಾಹಕ್ಕಾಗಿ ಲೆಕ್ಕಪತ್ರವನ್ನು ಇಡುವುದಕ್ಕಾಗಿ, ಪದಾಧಿಕಾರಿಗಳಿಗೆದುರಾಗಿ ಅವಿಶ್ವಾಸ ಮಂಡನೆ ಇತ್ಯಾದಿಗಳಿಗಾಗಿ ವ್ಯವಸ್ಥೆಮಾಡುವ, ಸ್ವತಂತ್ರವಾದ, ಲಿಖಿತ ಬೈಲಾ ಇರತಕ್ಕದ್ದು;

(iii) ನೋಂದಣಿಗಾಗಿ ಅರ್ಜಿ ನೀಡುವ ದಿವಸದವರೆಗೆ ಬೈಲಾದಲ್ಲಿ ನಿರ್ದೇಶಿಸುವ ರೀತಿಯಲ್ಲಿ ಕಾಲಾಕಾಲಗಳಲ್ಲಿ ಸಭೆ ಸೇರುವುದು ಒಳಗೊಂಡು ಮೂರು ವರ್ಷಕ್ಕಿಂತ ಅಧಿಕಕಾಲ ಸಕ್ರಿಯವಾಗಿ ಪ್ರವರ್ತಿಸತಕ್ಕದ್ದು;

(iv) ಪದಾಧಿಕಾರಿಗಳ ಅಧಿಕೃತ ಪದಾವಧಿಯು ನಾಲ್ಕು ವರ್ಷಗಳ ವರೆಗೆ ಆಗಿರುವುದು ಹಾಗೂ ಸದಸ್ಯರುಗಳ ಮೂರನೇ ಎರಡಕ್ಕಿಂತ ಕಡಿಮೆಯಲ್ಲದ ಮತಗಳು ಲಭಿಸಿರುವುದಾದಲ್ಲಿ ಪದಾಧಿಕಾರಿಗಳಿಗೆ ಇದಕ್ಕೆ ಸಮಾನವಾದ ಪದಾವಧಿ ಅಥವಾ ಕಾಲಾವಧಿಗೆ ಪುನಃ ಚುನಾಯಿತರಾಗಲು ಯೋಗ್ಯತೆ ಇರುವುದಾಗಿದೆ;

ಆದರೆ, ಪದಾಧಿಕಾರಿಗಳಿಗೆ ಹನ್ನೆರಡು ವರ್ಷಗಳು ಅಥವಾ 2015ರ ಕೇರಳ ಸ್ಪೋರ್ಟ್ಸ್ (ತಿದ್ದುಪಡಿ) ಅಧಿನಿಯಮ ಜಾರಿಗೆ ಬಂದ ದಿನಾಂಕದ ನಂತರ ಎಂಭತ್ತು ವಯಸ್ಸು ಪೂರ್ತಿಯಾಗುವುದು ಇದರಲ್ಲಿ ಯಾವುದು ಮೊದಲು ಸಂಭವಿಸುವುದೋ ಅದಕ್ಕಿಂತ ಹೆಚ್ಚು ಕಾಲ ಅಧಿಕೃತ ಹುದ್ದೆಯನ್ನು ವಹಿಸಿಕೊಳ್ಳತಕ್ಕದ್ದಲ್ಲ;

(v) ಯಾವುದೇ ಪದಾಧಿಕಾರಿಗಳು ಒಂದೇ ಸಮಯದಲ್ಲಿ, ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ಅಥವಾ ಕೇರಳ ಒಲಿಂಪಿಕ್ ಅಸೋಸಿಯೇಶನ್ ಎಂಬವುಗಳ ಹೊರತಾದ ಇತರ ಯಾವುದಾದರೂ ಸ್ಪೋರ್ಟ್ ಸಂಘಟನೆಯ ಅಧಿಕೃತ ಸ್ಥಾನವನ್ನು ವಹಿಸಿಕೊಳ್ಳತಕ್ಕದ್ದಲ್ಲ;

(vi) ಸಭೆಯ ತೀರ್ಮಾನಗಳನ್ನು ಹಾಗೂ ಲೆಕ್ಕಗಳನ್ನು ಲಿಖಿತವಾಗಿ ಜೋಪಾನವಾಗಿಡುವುದಕ್ಕಾಗಿ ಒಂದು ಅಂಗೀಕೃತ ವ್ಯವಸ್ಥೆ ಇರತಕ್ಕದ್ದು, ಲೆಕ್ಕಗಳನ್ನು ಸರಿಯಾಗಿ ಬರೆದಿಡತಕ್ಕದ್ದು ಹಾಗೂ ವಾರ್ಷಿಕ ತಳಹದಿಯಲ್ಲಿ ಚಾರ್ಟೆಡ್ ಅಕೌಂಡೆಂಟ್ ಮುಖೇನ ಆಡಿಟ್ ಮಾಡಿಸತಕ್ಕದ್ದು;

(vii) ನೋಂದಣಿಗೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚಿತವಾಗಿ ನಿರ್ದಿಷ್ಟ ಪ್ರಾಯಕ್ಕೆ ಒಳಪಟ್ಟ ಗ್ರೂಪ್‌ಗಳಿಗಾಗಿ ಸೀನಿಯರ್, ಜೂನಿಯರ್, ಸಬ್‌ಜೂನಿಯರ್ ಮಟ್ಟಗಳಲ್ಲಿ ವಾರ್ಷಿಕ ಚಾಂಪ್ಯನ್‌ಶಿಪನ್ನು ನಡೆಸಿರತಕ್ಕದ್ದು;

(viii) ಸಂಬಂಧಪಟ್ಟ ಜಿಲ್ಲೆಯಿಂದಿರುವರಿಗೆ ಮಾತ್ರವಾಗಿ ಸದಸ್ಯತ್ವವನ್ನು ಪರಿಮಿತಗೊಳಿಸತಕ್ಕದ್ದು ಹಾಗೂ ವ್ಯಕ್ತಿಗಳಿಗೆ ಮತ್ತು ಕ್ಲಬ್ಬುಗಳಿಗೆ ಸದಸ್ಯತ್ವವು ನೀಡುವ ವಿಷಯದಲ್ಲಿ, ಅಂತಹ ಸದಸ್ಯತ್ವವು ಅಂತಹ ಸದಸ್ಯರಿಗೆ ಸಂಘಟನೆಯ ಯಾವುದೇ ಸಭೆಗಳಲ್ಲಿ ಮತದಾನ ಮಾಡುವುದಕ್ಕಿರುವ ಹಕ್ಕನ್ನು ನೀಡುವಂತದಲ್ಲ;

(ix) ರಾಜ್ಯ ಮಟ್ಟದಲ್ಲಿ ಒಂದು ಸ್ಪೋರ್ಟ್ಸ್ ಐಟಂಗೆ ಒಂದು ಅಂಗೀಕೃತ ಸಂಘಟನೆ ಮಾತ್ರ ಇರತಕ್ಕದ್ದಾಗಿದೆ. ಸೂಕ್ತ ಅಂಗೀಕಾರವಿರುವ ಸಂಘಟನೆಗಳಿಗೆ ಮಾತ್ರವೇ ಅನುಮತಿಸಲಾದ ಆರ್ಥಿಕ ಸಹಾಯಗಳಿಗೆ, ಅದೇನೆಂದರೆ, ಗ್ರ್ಯಾಂಟ್, ಗ್ರೇಸ್ ಮಾರ್ಕುಗಳು ಒಳಪಟ್ಟ ಇತರ ಅನುಕೂಲತೆಗಳು ಎಂಬವುಗಳಿಗೆ ಅರ್ಹತೆ ಇರುವುದಾಗಿದೆ. ಅಂಗೀಕೃತ ರಾಜ್ಯ ಕ್ರೀಡಾ ಸಂಘಟನೆಗಳು ನಡೆಸುವ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿನ ವಿಜೇತರಿಗೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ನೀಡುವ ಸರ್ತಿಫಿಕೇಟುಗಳಲ್ಲಿ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ ನಾಮನಿರ್ದೇಶ ಮಾಡುವ ವೀಕ್ಷಕರು ಮೇಲರುಜು ಹಾಕಿದಲ್ಲಿ ಮಾತ್ರವೇ ಗ್ರೇಸ್ ಮಾರ್ಕಿಗೆ ಹಾಗೂ ಇತರ ಸೌಲಭ್ಯಗಳಿಗೆ ಅರ್ಹತೆ ಇರುವುದಾಗಿದೆ. ಪ್ರತಿಯೊಂದು ಜಿಲ್ಲೆಯಿಂದ ಒಂದು ಸಂಘಟನೆಗೆ ಮಾತ್ರವೇ ರಾಜ್ಯ ಸಂಘಟನೆಯ ಅಫಿಲಿಯೇಶನಿಗೆ ಅರ್ಹತೆ ಇರುವುದಾಗಿದೆ. ಆದರೆ, ರಾಜ್ಯ ಸಂಘಟನೆಯಲ್ಲಿ, ಅತೀ ಕಡಿಮೆ ಹತ್ತು ಜಿಲ್ಲಾ ಮಟ್ಟದ ಸಂಘಟನೆಗಳಾದರೂ ಅಫಿಲಿಯೇಟ್ ಮಾಡಿರತಕ್ಕದ್ದು;

(x) ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಸೂಕ್ತವಾದ ಅಫೀಸುಗಳು ಇರತಕ್ಕದ್ದು;

(xi) ಯುವರಿಗೆ ಅಥವಾ ಪುರುಷರಿಗೆ ಅಥವಾ ಮಹಿಳೆಯರಿಗೆ ಮಾತ್ರ ಎಂಬ ಪರಿಗಣನೆ ನೀಡದೆ, ಪ್ರತಿಯೊಂದೂ ಸ್ಪೋರ್ಟ್ಸ್ ಐಟಂಗೆ ಒಂದು ಅಂಗೀಕೃತ ಸಂಘಟನೆ ಮಾತ್ರ ಇರತಕ್ಕದ್ದು;

(xii) ಮಹಾಸಭೆಗೆ, ಪದಾಧಿಕಾರಿಗಳನ್ನು ಚುನಾಯಿಸುವುದಕ್ಕಿರುವ ಸಭೆಗೆ, ಪ್ರಧಾನ ತೀರ್ಮಾನಗಳನ್ನು ಕೈಗೊಳ್ಳುವುದಾದ ಇತರ ಸಭೆಗಳು ಇತ್ಯಾದಿಗಳಿಗೆ ಸಂಬಂಧಿಸಿ ಹದಿನೈದು ದಿವಸಗಳಿಗಿಂತ ಮುಂಚಿತವಾಗಿ ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿಗೆ ತಿಳಿಸಿರತಕ್ಕದ್ದು ಹಾಗೂ ರಾಜ್ಯ ಸ್ಟೋರ್ಟ್ಸ್ ಕೌನ್ಸಿಲ್ ಅಂತಹ ಸಭೆಗಳಿಗೆ ಅದರ ವೀಕ್ಷಕರನ್ನು ಕಳುಹಿಸತಕ್ಕದ್ದು;

(xiii) ಪ್ರತಿಯೊಂದು ಆರ್ಥಿಕ ವರ್ಷ ಕೊನೆಗೊಂಡ ತಕ್ಷಣ ಎಲ್ಲಾ ಸ್ಟೋರ್ಟ್ಸ್ ಸಂಘಟನೆಗಳು ತಮ್ಮ ಲೆಕ್ಕಗಳನ್ನು ಪೂರ್ತೀಕರಿಸತಕ್ಕದ್ದು ಹಾಗೂ ಪ್ರಸ್ತುತ ವರ್ಷದಲ್ಲಿನ ಅವರ ಚಟುವಟಿಕೆಗಳಲ್ಲಿನ ಗಮನಾರ್ಹವಾದ ಕಾರ್ಯಗಳನ್ನೊಳಗೊಂಡ ವಾರ್ಷಿಕ ವರದಿಯನ್ನು ಸಂಘಟನೆಯ ವೆಬ್‌ಸೈಟ್‌ನಲ್ಲಿ ಮೇ 31ನೇ ದಿನಾಂಕಕ್ಕಿಂತ ಮುಂಚಿತವಾಗಿ ಪ್ರಕಟಿಸತಕ್ಕದ್ದು;

(xiv) ದಾಖಲೆಗಳನ್ನು ಹಾಗೂ ಲೆಕ್ಕಗಳನ್ನು ಇಲೆಕ್ಟ್ರಾನಿಕ್ ಮಾದರಿಯಲ್ಲಿ ತಯಾರುಮಾಡತಕ್ಕದ್ದು ಹಾಗೂ ಅದರ ಎಲ್ಲಾ ಸದಸ್ಯರಿಗೂ ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿಗೂ ದೊರೆಯುವಂತೆ ಮಾಡತಕ್ಕದ್ದು;

(xv) ದಾಖಲೆಗಳ ಹಾಗೂ ಲೆಕ್ಕಗಳ ಸೋಫ್ಟ್ ಕೋಪಿಯನ್ನು ರಾಜ್ಯ ಸ್ಟೋರ್ಟ್ಸ್ ಕೌನ್ಸಿಲ್ ಕೋರುವಾಗ ಹಾಜರುಪಡಿಸಲು ಜವಾಬ್ದಾರಿಯುತವಾಗಿದೆ;

(xvi) ವರ್ಷದಲ್ಲಿ ಒಮ್ಮೆಯಾದರೂ ಮಹಾಸಭೆಯನ್ನು ಹಾಗೂ ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ ಎಂಬವರು ಒಳಪಡುವ ಸ್ಟೋರ್ಟ್ಸ್ ಕೌನ್ಸಿಲಿನ ನಿರ್ವಹಣಾ ಸಮಿತಿ ಸದಸ್ಯರನ್ನು ಚುನಾಯಿಸುವುದಕ್ಕಾಗಿ, ಪದಾಧಿಕಾರಿಗಳ ಅಧಿಕೃತ ಕಾಲಾವಧಿಕ್ಕನುಸಾರವಾಗಿ ನಾಲ್ಕು ವರ್ಷಗಳಿಗೊಮ್ಮೆ ಅಥವಾ ಅದಕ್ಕಿಂತ ಮುಂಚಿತವಾಗಿ ಒಂದು ವಿಶೇಷ ಸಭೆ ಕರೆದು ಸೇರಿಸತಕ್ಕದ್ದು;

(xvii) ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ತ್ರೀಡಾ ತಾರೆಗಳನ್ನು ಸ್ಟೋರ್ಟ್ಸ್ ಸಂಘಟನೆಗಳಲ್ಲಿ ಮತದಾನ ಹಕ್ಕು ಇರುವ ಸದಸ್ಯರನ್ನಾಗಿ ಮಾಡತಕ್ಕದ್ದು ಹಾಗೂ ಅವರ ಸಂಖ್ಯೆಯು ಸಂಘಟನೆಯ ಒಟ್ಟು ಸದಸ್ಯರ ಹದಿನೈದು ಶೇಕಡಾಕ್ಕಿಂತ ಕಡಿಮೆಯಾಗಿರತಕ್ಕದ್ದಲ್ಲ ಹಾಗೂ ಅವರ ಆಯ್ಕೆಯು ರಾಜ್ಯ ಸ್ಟೋರ್ಟ್ಸ್ ಕೌನ್ಸಿಲಿನೊಂದಿಗೆ ಸಮಾಲೋಚಿಸಿ ಆಗಿರತಕ್ಕದ್ದು;

(xviii) ಜಿಲ್ಲಾ ಸಂಘಟನೆಗಳು, ರಾಜ್ಯ ಸಂಘಟನೆಗಳು ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿನ ಸಂಘಟನೆಗಳು ಪ್ರತಿ ವರ್ಷವೂ ಎಪ್ರಿಲ್ 1ನೇ ತಾರೀಖಿಗಿಂತ ಮುಂಚಿತವಾಗಿ ಮುಂದಿನ ವರ್ಷಕ್ಕಿರುವ ಚಟುವಟಿಕೆಗಳ ಹಾಗೂ ಕಾರ್ಯಕ್ರಮಗಳ ಕಲೆಂಡರನ್ನು ಅವರ ವೆಬ್‌ಸೈಟ್‌ನಲ್ಲಿಯೂ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿನ ವೆಬ್‌ಸೈಟ್‌ನಲ್ಲಿಯೂ ಅಥವಾ ಎರಡರಲ್ಲಿಯೂ ಪ್ರಕಟಿಸಲು ಕ್ರಮ ಕೈಗೊಳ್ಳತಕ್ಕದ್ದು;

(xix) ಎಲ್ಲಾ ಸ್ಪೋರ್ಟ್ಸ್ ಸಂಘಟನೆಗಳೂ ನೀಡುವ ಸೇವೆಗಳಿಗೆ ಹಾಗೂ ಅದರ ಸದಸ್ಯರ ಹಕ್ಕುಗಳಿಗೆ ಸಂಬಂಧಿಸಿದ ವಿಶದಾಂಶಗಳ ಪಟ್ಟಿಯನ್ನು ಇಲೆಕ್ಟ್ರಾನಿಕ್ ಮಾದರಿಯಲ್ಲಿಯೂ ಪ್ರಕಟಿಸುವುದಕ್ಕೆ ಕ್ರಮ ಕೈಗೊಳ್ಳತಕ್ಕದ್ದು;

(xx) ಎಲ್ಲಾ ಸ್ಪೋರ್ಟ್ಸ್ ಸಂಘಟನೆಗಳ ಕಾರ್ಯದರ್ಶಿಯವರು ರಾಜ್ಯಮಟ್ಟದಲ್ಲಿಯಾದರೂ ಆಯಾಯ ಸ್ಪೋರ್ಟ್ಸ್ ಐಟಿಂಗ್‌ಗಳಲ್ಲಿ ಭಾಗವಹಿಸಿರುವವರೂ ಹಾಗೂ ಕ್ರೀಡಾ ವಲಯದಲ್ಲಿ ಸಕ್ರಿಯವಾಗಿ ಇರುವವರೂ ಅಥವಾ ನಿವೃತ್ತರಾದಂತಹ ಕ್ರೀಡಾಪಟುಗಳೂ ಆಗಿರತಕ್ಕದ್ದು.”.

(ಸಿ) ಉಪ-ವಿಭಾಗ (2)ರಲ್ಲಿ, “ಅರುವತ್ತು” ಎಂಬ ಪದಕ್ಕೆ ಬದಲಾಗಿ “ನಲುವತ್ತೈದು” ಎಂಬ ಪದವನ್ನು ಸೇರಿಸತಕ್ಕದ್ದು;

(ಡಿ) ಉಪ-ವಿಭಾಗ (3)ರಲ್ಲಿ, “ಎಪ್ಪತ್ತೈದು” ಎಂಬ ಪದಕ್ಕೆ ಬದಲಾಗಿ “ನಲುವತ್ತೈದು” ಎಂಬ ಪದವನ್ನು ಸೇರಿಸತಕ್ಕದ್ದು;

(ಇ) ಉಪ-ವಿಭಾಗ (6)ರಲ್ಲಿ, “ಅಪೆಲೇಟ್ ಟ್ರಿಬ್ಯೂನಲ್‌ನಲ್ಲಿ ನಿರ್ಣಯಿಸಲ್ಪಟ್ಟಂತಹ ಶುಲ್ಕ ಸಹಿತವಾಗಿ ಅಪೀಲು ಸಲ್ಲಿಸಬಹುದಾಗಿದೆ ಮತ್ತು ಅದರ ಮೇಲೆ ಅಪೆಲೇಟ್ ಟ್ರಿಬ್ಯೂನಲ್‌ನ ತೀರ್ಮಾನವು ಅಂತಿಮವಾಗಿರುವುದಾಗಿದೆ” ಎಂಬೀ ಪದಗಳಿಗೆ ಬದಲು “ಯಥಾಕ್ರಮ ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯಲ್ಲಿ ಅಥವಾ ರಾಜ್ಯ ವಿವಾದ ಇತ್ಯರ್ಥ ಸಮಿತಿಯಲ್ಲಿ ಅಪೀಲು ಸಲ್ಲಿಸಬಹುದಾಗಿದೆ” ಎಂಬೀ ಪದಗಳನ್ನು ಸೇರಿಸತಕ್ಕದ್ದು;

(ಎಫ್) (7)ರಿಂದ (11)ರ ವರೆಗಿನ ಉಪ-ವಿಭಾಗಗಳನ್ನು ಬಿಟ್ಟುಬಿಡತಕ್ಕದ್ದು.

14. 31ಎ ಎಂಬ ಹೊಸ ವಿಭಾಗದ ಸೇರಿಸುವಿಕೆ.—ಪ್ರಧಾನ ಅಧಿನಿಯಮದ 31ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“31ಎ. ಸ್ಟೋಟ್ಸ್ ಸಂಘಟನೆಗಳ ಅಂಗೀಕಾರವನ್ನು ಹಿಂತೆಗೆಯುವುದು ಅಥವಾ ಅಮಾನತುಮಾಡುವುದು.—(1) ರಾಜ್ಯ ಸ್ಟೋಟ್ಸ್ ಕೌನ್ಸಿಲಿಗೆ, ಒಂದು ಅಂಗೀಕೃತ ಸ್ಟೋಟ್ಸ್ ಸಂಘಟನೆಯ ಚಟುವಟಿಕೆಗಳಲ್ಲಿ ಈ ಕೆಳಗಿನ ಯಾವುದಾದರೂ ಕುಂದುಕೊರತೆಗಳಿದೆಯೆಂದು ಮನಗಂಡಲ್ಲಿ, ಆ ಸ್ಟೋಟ್ಸ್ ಸಂಘಟನೆಯ ಅಂಗೀಕಾರ, ಪೂರ್ಣ ಮತ್ತು ಸಮಗ್ರವಾದ ಒಂದು ತನಿಖೆಯನ್ನು ಮಾಡಿಸುವವರೆಗೆ, ತಾತ್ಕಾಲಿಕವಾಗಿ ಅಮಾನತು ಮಾಡಬಹುದಾಗಿದೆ, ಅದೇನೆಂದರೆ:—

(ಎ) ಫಂಡಿನ ದುರ್ಬಳಕೆಗೆ ಸಂಬಂಧಿಸಿರುವ ದೋಷಾರೋಪದ ಆಧಾರದಲ್ಲಿ ಸೊಸೈಟಿ ರಿಜಿಸ್ಟ್ರಾರರು ಅಥವಾ ಇತರ ಯಾವುದಾದರೂ ಪ್ರಾಧಿಕಾರವು ಕಾನೂನು ಕ್ರಮ ಕೈಗೊಂಡಿದ್ದಲ್ಲಿ;

(ಬಿ) ಸಂಘಟನೆಯ ಬೈಲಾದಲ್ಲಿ ನಿಗದಿಪಡಿಸಿದ ಪ್ರಕಾರ ಚುನಾವಣೆ ನಡೆಸುವುದರಲ್ಲಿ ಲೋಪವೆಸಗಿದ್ದಲ್ಲಿ ಅಥವಾ ಚುನಾವಣೆ ಪ್ರಕ್ರಿಯೆಯಲ್ಲಿ ಗಂಭೀರವಾದಂತಹ ಲೋಪವೆಸಗಿದ್ದಲ್ಲಿ;

(ಸಿ) ನಿಗದಿಪಡಿಸಿದ ಪ್ರಕಾರ ಆಡಿಟ್ ಮಾಡಿದ ವಾರ್ಷಿಕ ಲೆಕ್ಕ ಪತ್ರಗಳನ್ನು ಸಮರ್ಪಿಸುವುದರಲ್ಲಿ ಲೋಪವೆಸಗಿದ್ದಲ್ಲಿ;

(ಡಿ) ಫಂಡುಗಳನ್ನು ದುರ್ಬಳಕೆ ಮಾಡಿದ್ದಲ್ಲಿ ಅಥವಾ ಅನಧಿಕೃತವಾಗಿ ಬೇರೆ ಉದ್ದೇಶಗಳಿಗಾಗಿ ಬಳಸಿದ್ದಲ್ಲಿ;

(ಇ) ಅವಶ್ಯಪಟ್ಟಾಗ ಸರಿಯಾದ ವಿವರಗಳನ್ನು ನೀಡುವುದರಲ್ಲಿ ಲೋಪಮಾಡಿದ್ದಲ್ಲಿ;

(ಎಫ್) ಸರಕಾರದ ಸಹಾಯ ಒಳಗೊಂಡು ಸಾರ್ವಜನಿಕ ನಿಧಿಗಳನ್ನು ಸ್ವೀಕರಿಸುವಾಗ ನಿಗದಿಪಡಿಸಿರುವ ನಿಬಂಧನೆಗಳನ್ನು ಪಾಲಿಸುವುದರಲ್ಲಿ ನಿರಂತರವಾಗಿ ಲೋಪವೆಸಗಿದ್ದಲ್ಲಿ;

(ಜಿ) ಸಂಘಟನೆಯ ಆಂತರಿಕ ವ್ಯವಹಾರಗಳಲ್ಲಿನ ಗಂಭೀರವಾದ ಅವ್ಯವಹಾರ ಕುರಿತು ಆರೋಪಿಸುತ್ತಾ ಕಾನೂನು ಸಮ್ಮತ ಶಾಸನಾತ್ಮಕ ಪ್ರಾಧಿಕಾರದ ವರದಿ ಲಭಿಸಿದ್ದಲ್ಲಿ;

(ಎಚ್) ಇತರ ಯಾವುದಾದರೂ ಗಂಭೀರ ಅವ್ಯವಹಾರಗಳನ್ನು ಪತ್ತೆಹಚ್ಚುವ ಸಂದರ್ಭದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ;

(ಐ) ಸಂಬಂಧಪಟ್ಟ ದೇಶೀಯ ಅಸೋಸಿಯೇಷನ್ ಅಥವಾ ಫೆಡರೇಶನ್ ರಾಜ್ಯ ಸಂಘಟನೆಯ ಅಫಿಲಿಯೇಷನ್ ತಾತ್ಕಾಲಿಕವಾಗಿ ಅಮಾನತು ಮಾಡಿದ್ದಲ್ಲಿ.

(2) ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿಗೆ, ಒಂದು ಸ್ಪೋರ್ಟ್ಸ್ ಸಂಘಟನೆಯು ಹೇಳುವುದನ್ನು ಹೇಳಲು ಒಂದು ಅವಕಾಶವನ್ನು ನೀಡಿದ ನಂತರ, ಈ ಕೆಳಗಿನ ಯಾವುದಾದರೂ ಕಾರಣಗಳಿಂದಾಗಿ ಅವರ ಅಂಗೀಕಾರವನ್ನು ಹಿಂತೆಗೆಯಬಹುದಾಗಿದೆ, ಅದೇನೆಂದರೆ:—

(ಎ) ಅಂಗೀಕಾರಕ್ಕಾಗಿರುವ ನಿಬಂಧನೆಗಳನ್ನು ಹಾಗೂ ಷರತ್ತುಗಳನ್ನು ಅಥವಾ ಅದರ ಬೈಲಾಗಳನ್ನು ಉಲ್ಲಂಘಿಸಿದ್ದಲ್ಲಿ;

(ಬಿ) ವಿಚಾರಣೆಯಲ್ಲಿ ಸಂಘಟನೆಯ ಚಟುವಟಿಕೆಗೆ ಸಂಬಂಧಿಸಿ (1)ನೇ ಉಪ-ವಿಭಾಗದಲ್ಲಿ ನಿಗದಿಪಡಿಸಿದ (ಎ), (ಬಿ), (ಡಿ), (ಎಫ್), (ಜಿ) ಎಂಬೀ ಖಂಡಗಳ ಪ್ರಕಾರವಿರುವ ಅವ್ಯವಹಾರವು ಸಾಬೀತಾದಲ್ಲಿ;

(ಸಿ) ಸಂಬಂಧಪಟ್ಟ ರಾಷ್ಟ್ರೀಯ ಅಸೋಸಿಯೇಷನ್ ಅಥವಾ ಫೆಡರೇಶನ್ ರಾಜ್ಯ ಸಂಘಟನೆಯ ಅಂಗೀಕಾರವನ್ನು ರದ್ದುಮಾಡಿದ್ದಲ್ಲಿ ಅಥವಾ ಅಫಿಲಿಯೇಶನ್‌ನ್ನು ಕೊನೆಗೊಳಿಸಿದ್ದಲ್ಲಿ;

(3) ಈ ವಿಭಾಗ ಪ್ರಕಾರ ಅಂಗೀಕಾರವನ್ನು ರದ್ದುಮಾಡಲ್ಪಟ್ಟ ಒಂದು ಸಂಘಟನೆಯ ಪದಾಧಿಕಾರಿಗೆ, ಇತರ ಯಾವುದಾದರೂ ಸ್ಪೋರ್ಟ್ಸ್ ಸಂಘಟನೆಯ ಪದಾಧಿಕಾರಿಯಾಗಲು ಅರ್ಹತೆ ಇರುವುದಲ್ಲ.”.

15. ವಿಭಾಗ 32ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 32ನೇ ವಿಭಾಗದ (3)ನೇ ಉಪ-ವಿಭಾಗದಲ್ಲಿ “ಅಪೆಲೇಟ್ ಟ್ರಿಬ್ಯೂನಲ್‌ನ ಸಮಕ್ಷದಲ್ಲಿ, ನಿರ್ಣಯಿಸಲ್ಪಡಬಹುದಾದ ಕಾಲಾವಧಿಯೊಳಗೆ ಮತ್ತು ಆ ರೀತಿಯಲ್ಲಿ ಅಪೀಲು ಸಲ್ಲಿಸಬಹುದಾಗಿದೆ ಮತ್ತು ಅದರ ಮೇಲೆ ಅಪೆಲೇಟ್ ಟ್ರಿಬ್ಯೂನಲ್‌ನ ತೀರ್ಮಾನವು ಅಂತಿಮವಾಗಿರುವುದು” ಎಂಬೀ ಪದಗಳಿಗೆ ಬದಲು “ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿಯ ಸಮಕ್ಷದಲ್ಲಿ ಅಪೀಲು ಸಲ್ಲಿಸಬಹುದಾಗಿದೆ” ಎಂಬೀ ಪದಗಳನ್ನು ಸೇರಿಸತಕ್ಕದ್ದು.

16. 34ಎ ಎಂಬ ಹೊಸ ವಿಭಾಗದ ಸೇರಿಸುವಿಕೆ.—ಪ್ರಧಾನ ಅಧಿನಿಯಮದ 34ನೇ ವಿಭಾಗದ ನಂತರ, ಈ ಕೆಳಗಿನ ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“34ಎ. ರಾಜ್ಯ ಸ್ಪೋರ್ಟ್ಸ್ ಅಭಿವೃದ್ಧಿ ನಿಧಿ—(1) ಉಪ-ವಿಭಾಗ (3)ರಲ್ಲಿ ಉಲ್ಲೇಖಿಸಿರುವ ಉದ್ದೇಶ ಗುರಿಗಳನ್ನು ಜಾರಿಗೊಳಿಸುವುದಕ್ಕಾಗಿ, ಕ್ರೀಡಾ ಮತ್ತು ಯುವಜನ ವ್ಯವಹಾರ ಡೈರೆಕ್ಟರ ಅಧೀನದಲ್ಲಿ, 2012 ಮಾರ್ಚ್ 20ನೇ ದಿನಾಂಕದ ಸ. ಆ. (ಸಾ) 68/12/ಕ್ರೀ.ಯು.ಇ. ನಂಬ್ರ ಪ್ರಕಾರ ರೂಪೀಕರಿಸಲ್ಪಟ್ಟ ಹಾಗೂ 2015ರ ಕೇರಳ ಸ್ಪೋರ್ಟ್ಸ್ (ತಿದ್ದುಪಡಿ) ಅಧ್ಯಾದೇಶ (2015ರ 12)ವು ಜಾರಿಗೆ ಬಂದ ದಿನಾಂಕದಂದು ಜಾರಿಯಲ್ಲಿರುವುದಾದ ಕ್ರೀಡಾ ಅಭಿವೃದ್ಧಿ ನಿಧಿಯನ್ನು ಪರಿವರ್ತಿಸಿಕೊಂಡು ಕ್ರೀಡಾ ಯುವಜನ ಕ್ಷೇಮ ಡೈರೆಕ್ಟರ ಅಧೀನದಲ್ಲಿ “ಒಂದು ರಾಜ್ಯ ಸ್ಪೋರ್ಟ್ಸ್ ಅಭಿವೃದ್ಧಿ ನಿಧಿ”ಯನ್ನು ಸರ್ಕಾರ ರೂಪೀಕರಿಸತಕ್ಕದ್ದು ಹಾಗೂ ಅದರ ಆಡಳಿತ ನಿರ್ವಹಣೆಯ (4)ನೇ ಉಪ-ವಿಭಾಗ ಪ್ರಕಾರ ರೂಪೀಕರಿಸುವ ಒಂದು ಬೋರ್ಡ್ ಆಫ್ ಟ್ರಸ್ಟೀಸ್ ನೆರವೇರಿಸತಕ್ಕದ್ದು.

(2) ನಿಧಿಯಲ್ಲಿ, ಕೇಂದ್ರ-ರಾಜ್ಯ ಸರ್ಕಾರಗಳು, ಕಾರ್ಪೊರೇಟಿಂಗ್‌ಗಳು, ಅಸೋಸಿಯೇಷನ್‌ಗಳು, ಸೊಸೈಟಿಗಳು, ಬೋರ್ಡುಗಳು, ಟ್ರಸ್ಟುಗಳು ಎಂಬವುಗಳಿಂದಲೋ ಕಾನೂನು ಸಮ್ಮತವಾದ ಇತರ ಯಾವುದಾದರೂ ಮೂಲಗಳಿಂದಲೋ ಲಭಿಸುವಂತಹ ಎಲ್ಲಾ ಗ್ರ್ಯಾಂಟುಗಳು, ಸಹಾಯಧನ ಹಾಗೂ ಕೊಡುಗೆಗಳನ್ನು ಜಮೆಮಾಡತಕ್ಕದ್ದು.

(3) ನಿಧಿಯನ್ನು ಈ ಕೆಳಗಿನ ವಿಷಯಗಳಿಗಾಗಿ ವಿನಿಯೋಗಿಸತಕ್ಕದ್ದು, ಅದೇನೆಂದರೆ:—

(i) ರಾಜ್ಯ-ರಾಷ್ಟ್ರೀಯ-ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಮರ್ಥ್ಯವನ್ನು ಪ್ರಕಟಿಸುವುದಕ್ಕಾಗಿ ಸ್ಪೋರ್ಟ್ಸ್‌ನಲ್ಲಿ ಸಾಧಾರಣ ಹಾಗೂ ವಿಶಿಷ್ಟ ಸ್ಪೋರ್ಟ್ಸ್ ಐಟಂಗಳಲ್ಲಿ, ಕ್ರೀಡಾ ತಾರೆಯರಿಗೆ ಪ್ರೋತ್ಸಾಹ ನೀಡುವುದಕ್ಕೆ;

(ii) ಕ್ರೀಡಾ ತಾರೆಯರಿಗೆ ಹಾಗೂ ಕ್ರೀಡಾ ತರಬೇತುದಾರರಿಗೆ ಹಾಗೂ ಸ್ಪೋರ್ಟ್ಸ್ ತಜ್ಞರಿಗೆ ಸ್ಪೋರ್ಟ್ಸ್ ಐಟಂಗಳಲ್ಲಿ ಪ್ರತ್ಯೇಕ ತರಬೇತಿ ನೀಡುವುದಕ್ಕೆ;

(iii) ಸ್ಪೋರ್ಟ್ಸ್‌ನಲ್ಲಿ ಸಾಮರ್ಥ್ಯವನ್ನು ಪ್ರೋತ್ಸಾಹಿಸುವುದಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳಿಗೆ ಸಹಾಯ ಲಭ್ಯಗೊಳಿಸುವುದಕ್ಕೆ;

(iv) ಸ್ಪೋರ್ಟ್ಸ್‌ನಲ್ಲಿರುವ ಸಾಮರ್ಥ್ಯವನ್ನು ಪ್ರೋತ್ಸಾಹಿಸುವುದರ ಅಂಗವಾಗಿ ಸ್ಪೋರ್ಟ್ಸ್ ಸಲಕರಣೆಗಳನ್ನು ಪಡೆಯುವುದಕ್ಕೆ ಸ್ಪೋರ್ಟ್ಸ್ ಸಂಘಟನೆಗಳು, ಸ್ಪೋರ್ಟ್ಸ್ ಕ್ಲಬ್ಬುಗಳು, ವಿದ್ಯಾಭ್ಯಾಸ ಸಂಸ್ಥೆಗಳು, ವ್ಯಕ್ತಿಗಳು, ಸರ್ಕಾರ-ಸರ್ಕಾರೇತರ ಸಂಘಟನೆಗಳು ಎಂಬವುಗಳಿಗೆ ಸಹಾಯ ಲಭ್ಯಗೊಳಿಸುವುದಕ್ಕೆ;

(v) ಸ್ಪೋರ್ಟ್ಸ್ ಅಭಿವೃದ್ಧಿಗೆ ಪ್ರೇರಣೆಯಾದ ಅಂತರಾಷ್ಟ್ರೀಯ ಸಹಕಾರ, ಸ್ಪೋರ್ಟ್ಸ್ ತಾರೆಗಳ ಹಾಗೂ ತರಬೇತುದಾರರ ಹಾಗೂ ತರಬೇತಿಗಿರುವ ವಿನಿಮಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದಕ್ಕೆ;

(vi) ಸ್ಪರ್ಧೆಗಾಗಿರುವ ತರಬೇತಿಯಲ್ಲಿ ಅಥವಾ ಸ್ಪರ್ಧೆಯಲ್ಲಿ ಗಾಯಗೊಳ್ಳುವ ಕ್ರೀಡಾ ತಾರೆಯರಿಗೆ ಗಾಯದ ಸ್ವರೂಪಕ್ಕನುಸರಿಸಿ ಸೂಕ್ತವಾದ ಸಹಾಯ ಲಭ್ಯಗೊಳಿಸುವುದಕ್ಕೆ;

(vii) ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿ ದೇಶಕ್ಕೆ ಹಾಗೂ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿ ರಾಜ್ಯಕ್ಕೆ ಕೀರ್ತಿಯನ್ನು ಸಂಪಾದಿಸಿ ಕೊಡುವ ಕೀರಳಿಯರಾದ ಶ್ರೇಷ್ಠ ಕ್ರೀಡಾ ತಾರೆಯರಿಗೆ ಸೂಕ್ತವಾದ ಸಹಾಯ ಲಭ್ಯಗೊಳಿಸುವುದಕ್ಕೆ;

(viii) ಸ್ಪೋರ್ಟ್ಸ್ ಕೌನ್ಸಿಲಿನಲ್ಲಿ ನೋಂದಣಿ ಮಾಡಿ ಸಕ್ರಿಯವಾಗಿ ಕ್ರೀಡಾ ಕ್ಷೇತ್ರದಲ್ಲಿರುವ ತಾರೆಯರಿಗೆ ತಕ್ಕದಾದ ವಿಮೆ ಸಂರಕ್ಷಣೆ ನೀಡುವುದಕ್ಕೆ.

(4) ಸರಕಾರವು ಈ ಕೆಳಗಿನ ಸದಸ್ಯರನ್ನೊಳಗೊಂಡ ಒಂದು “ಬೋರ್ಡ್ ಆಫ್ ಟ್ರಸ್ಟೀಸ್”ನ್ನು ರೂಪೀಕರಿಸತಕ್ಕದ್ದು, ಅದೇನೆಂದರೆ:—

- | | |
|---|-------------------------|
| (i) ಕ್ರೀಡಾ ಸಚಿವರು | .. ಚೇರ್ಮನ್ (ಪದ-ನಿಮಿತ್ತ) |
| (ii) ಸರಕಾರಿ ಕಾರ್ಯದರ್ಶಿ (ಸ್ಪೋರ್ಟ್ಸ್) | .. ಸದಸ್ಯ (ಪದ-ನಿಮಿತ್ತ) |
| (iii) ಅಧ್ಯಕ್ಷರು, ಕೇರಳ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲ್ | .. ಸದಸ್ಯ (ಪದ-ನಿಮಿತ್ತ) |
| (iv) ಹಣಕಾಸು ಇಲಾಖೆಯ ಸರಕಾರಿ ಕಾರ್ಯದರ್ಶಿ (ಎಕ್ಸ್‌ಪೆಂಡಿಚರ್) | .. ಸದಸ್ಯ (ಪದ-ನಿಮಿತ್ತ) |
| (v) ಕ್ರೀಡಾ ಯುವಜನ ವ್ಯವಹಾರ ಡಯರಕ್ಟರೇಟ್‌ನ ಫಿನಾನ್ಸ್ ಆಫೀಸರು | .. ಸದಸ್ಯ |
| (vi) ಕೇರಳ ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿನ ಕಾರ್ಯದರ್ಶಿ | .. ಸದಸ್ಯ |
| (vii) ಸರಕಾರವು ನಾಮನಿರ್ದೇಶಿಸುವ ಶ್ರೇಷ್ಠ ಕ್ರೀಡಾ ತಾರೆಯರು ಹಾಗೂ ಅಧಿಕಾರಿಗಳು ಎಂಬವರೊಳಗಿನಿಂದ | .. ಐದು ಸದಸ್ಯರುಗಳು |
| (viii) ಕ್ರೀಡೆ ಹಾಗೂ ಯುವಜನ ವ್ಯವಹಾರ ಇಲಾಖಾ ಡೈರಕ್ಟರ್, ಅವರು ಮೆಂಬರ್ ಸೆಕ್ರೆಟರಿ ಹಾಗೂ ಖಜಾಂಜಿ ಆಗಿರುವುದಾಗಿದೆ. | |

(5) ಟ್ರಸ್ಟಿನ ವ್ಯವಹಾರಗಳನ್ನು 1882ರ ಇಂಡ್ಯನ್ ಟ್ರಸ್ಟ್ ಅಧಿನಿಯಮ (1882ರ 2ನೇ ಕೇಂದ್ರ ಅಧಿನಿಯಮ)ದ ಕೆಳಗೆ ಒಂದು ಸಹಿ ಹಾಕಿ ನೋಂದಣಿ ಮಾಡಿದ ಟ್ರಸ್ಟ್‌ ಡೀಡಿಗೆ ಅನುಸಾರವಾಗಿ ನಡೆಸತಕ್ಕದ್ದು.

17. ವಿಭಾಗ 41ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 41ನೇ ವಿಭಾಗ (1)ನೇ ಉಪ-ವಿಭಾಗದ ಬದಲು, ಈ ಕೆಳಗಿನ ಉಪ-ವಿಭಾಗವನ್ನು ಸೇರಿಸತಕ್ಕದ್ದು, ಅದೇನೆಂದರೆ:—

(1) ಈ ಅಧಿನಿಯಮದ ಪ್ರಕಾರ ತೀರ್ಪು ನೀಡಬೇಕಾದಂತಹ ಅಪೀಲುಗಳಿಗೆ ತೀರ್ಮಾನ ಕೈಗೊಳ್ಳುವುದಕ್ಕಾಗಿ ಒಂದು ಅಪೆಲೇಟ್ ಟ್ರಿಬ್ಯೂನಲ್‌ನ್ನು ಸರಕಾರವು ಗಜೆಟ್ ಅಧಿಸೂಚನೆ ಮುಖಾಂತರ ರೂಪೀಕರಿಸತಕ್ಕದ್ದು;.

18. ವಿಭಾಗ 42ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 42ನೇ ವಿಭಾಗದಲ್ಲಿ “ಅಪೆಲೇಟ್ ಟ್ರಿಬ್ಯೂನಲ್ ಇತ್ಯರ್ಥಗೊಳಿಸಬೇಕಾದ ಯಾವುದೇ ವಿವಾದ” ಎಂಬ ಪದಗಳಿಗೆ ಬದಲು “ಜಿಲ್ಲಾ ಮಟ್ಟದ ವಿವಾದ ಇತ್ಯರ್ಥ ಸಮಿತಿ ಅಥವಾ ರಾಜ್ಯ ವಿವಾದ ಇತ್ಯರ್ಥ ಸಮಿತಿ ಅಥವಾ ಅಪೆಲೇಟ್ ಟ್ರಿಬ್ಯೂನಲ್ ಇತ್ಯರ್ಥಗೊಳಿಸಬೇಕಾದ ಯಾವುದೇ ವಿವಾದ” ಎಂಬ ಪದಗಳನ್ನು ಸೇರಿಸತಕ್ಕದ್ದು.

19. ವಿಭಾಗ 44ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 44ನೇ ವಿಭಾಗದ (1)ನೇ ಉಪ-ವಿಭಾಗದ ಕ್ಲಿಪ್ತ ನಿಬಂಧನೆಯಲ್ಲಿ, “ನಿರಣಯಿಸಲ್ಪಡಬಹುದಾದಷ್ಟು ಶೇಕಡಾ” ಎಂಬ ಪದಗಳಿಗೆ ಬದಲು “ಐವತ್ತು ಶೇಕಡಾ” ಎಂಬ ಪದಗಳನ್ನು ಸೇರಿಸತಕ್ಕದ್ದು.

20. ವಿಭಾಗ 45ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 45ನೇ ವಿಭಾಗದ (2)ನೇ ಉಪ-ವಿಭಾಗದಲ್ಲಿ,—

(ಎ) ಖಂಡ (ಜಿ)ಯ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಜಿ) ರಾಜ್ಯ ಸ್ಪೋರ್ಟ್ಸ್ ಕೌನ್ಸಿಲಿನ ಕಾರ್ಯದರ್ಶಿಯವರ ಹಾಗೂ ಆಡಳಿತಾತ್ಮಕ ಮಂಡಳಿಯ ಸದಸ್ಯ ಕಾರ್ಯದರ್ಶಿಯವರ ಹಾಗೂ ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲುಗಳ ಕಾರ್ಯದರ್ಶಿಯವರ ಹಾಗೂ ಕಾರ್ಯನಿರ್ವಾಹಕ ಸಮಿತಿಯ ಕಾರ್ಯದರ್ಶಿಯವರ ಅಧಿಕಾರಗಳು, ಕರ್ತವ್ಯಗಳು ಹಾಗೂ ಹೊಣೆಗಾರಿಕೆಗಳು;”.

21. ವಿಭಾಗ 46ರ ತಿದ್ದುಪಡಿ.—ಪ್ರಧಾನ ಅಧಿನಿಯಮದ 46ನೇ ವಿಭಾಗದ (2)ನೇ ಉಪ-ವಿಭಾಗದ (ಎ) ಖಂಡದ ಬದಲು, ಈ ಕೆಳಗಿನ ಖಂಡವನ್ನು ಸೇರಿಸತಕ್ಕದ್ದು, ಅದೇನೆಂದರೆ:—

“(ಎಎ) ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲಿನ ಅಧಿಕಾರಗಳು ಹಾಗೂ ಹೊಣೆಗಾರಿಕೆಗಳು;”.

22. ರದ್ದತಿ ಮತ್ತು ರಕ್ಷಣೆ.— (1) 2015ರ ಕೇರಳ ಕ್ರೀಡೆಗಳ (ತಿದ್ದುಪಡಿ) ಅಧ್ಯಾದೇಶ (2015ರ 12)ವು ಈ ಮೂಲಕ ರದ್ದುಗೊಂಡಿರುವುದು.

(2) ಆ ರೀತಿ ರದ್ದುಗೊಳಿಸಿದ್ದರೂ, ಪ್ರಸ್ತುತ ಅಧ್ಯಾದೇಶದ ಪ್ರಕಾರ ತಿದ್ದುಪಡಿ ಮಾಡಿದ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿದ ಯಾವುದೇ ಕಾರ್ಯ ಅಥವಾ ಕಾರ್ಯಗಳು ಅಥವಾ ಕೈಗೊಂಡ ಯಾವುದೇ ಕ್ರಮ ಅಥವಾ ಕ್ರಮಗಳು ಈ ಅಧಿನಿಯಮದ ಪ್ರಕಾರ ತಿದ್ದುಪಡಿ ಮಾಡಿದ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿರುವುದಾಗಿಯೋ ಕೈಗೊಂಡಿರುವುದಾಗಿಯೋ ಭಾವಿಸತಕ್ಕದ್ದು.